

အမိကမိကျီ၊
AWIG-AWIG
၇၁ကပကျေအိူ၇က၇ကဲ၇။
DESA PAKRAMAN GELOGOR



၇၁ကအိူပကျီ၊ ခါးခပ၇ကျေကျီ၊
DESA ANTAPAN, KECAMATAN BATURITI
ခါးကပ၇ကျေကျီ။
KABUPATEN TABANAN
၇၁၇၀၀၀
WARSA 2008

កង្ខេបបិណ្ឌិក្ខណបត្យមន្ត្រីៗស្រាវជាង
 BANTANG AWIG-AWIG DESA PAKRAMAN GELOGOR

ក្រសួង
 Kaca

| | |
|---|----|
| ជំនួសចិត្ត | ១ |
| MURDHA CITTA | 5 |
| ប្រមូលស្នងការ ឧបត្ថម្ភបិណ្ឌិក្ខណ | ៧ |
| PRATHAMAS SARGAH ARAN LAN WEWIDANGAN DESA | 7 |
| ប្រមូលស្នងការ បដិស្សន្យៗសេសចំណី | ៧ |
| DWITĪYAS SARGAH PAMIKUKUH LAN PATITIS | 8 |
| ប្រមូលស្នងការ សុគត្យត្ថមបត្យមគិ | ៧ |
| TRTĪYAS SARGAH SUKERTAN TATA PAKRAMAN | 9 |
| បញ្ជី ១ ហិក្ខិតិក្សេម | ៧ |
| Palet 1 Indik Krama | 9 |
| បញ្ជី ២ ប្រក្ស្យាណសេសគិស្សេម | ៧ |
| Palet 2 Indik Prajuru Désa lan Kerta Désa | 16 |
| បញ្ជី ៣ ហិក្ខិតិក្សេម | ៧ |
| Palet 3 Indik Kulkul | 21 |
| បញ្ជី ៤ ហិក្ខិតិក្សេម | ៧ |
| Palet 4 Indik Paruman | 22 |
| បញ្ជី ៥ ហិក្ខិតិក្សេម | ៧ |
| Palet 5 Indik Druwén Désa | 26 |
| បញ្ជី ៦ ហិក្ខិតិក្សេម | ៧ |
| Palet 6 Indik Panyanggran Banjar | 27 |
| ប្រមូលស្នងការ សុគត្យត្ថមសេស | ៧ |
| CATURTHAS SARGAH SUKERTAN TATA AGAMA | 28 |
| បញ្ជី ៧ ហិក្ខិតិក្សេម | ៧ |
| Palet 1 Indik Déwa Yajnya | 28 |

| | | |
|--------------------------------|-------|----|
| បញ្ជីបញ្ជីហិក្ខិតិបុរិសយុក្ខ | | ៣១ |
| Palet 2 Indik Resi Yajnya | | 35 |
| បញ្ជីបញ្ជីហិក្ខិតិបិទ្យយុក្ខ | | ៣៤ |
| Palet 3 Indik Pitra Yajnya | | 36 |
| បញ្ជីបញ្ជីហិក្ខិតិស្វាគ្យយុក្ខ | | 38 |
| Palet 4 Indik Manusa Yajnya | | 44 |
| បញ្ជីបញ្ជីហិក្ខិតិភូមយុក្ខ | | 3១ |
| Palet 5 Indik Bhuta Yajnya | | 45 |

| | | |
|--------------------------------|------------------------------|----|
| បញ្ជីបញ្ជីសុគតិសុគតិបុរិសយុក្ខ | | 3៥ |
| PAÑCAMAS SARGAH | SUKERTAN TATA PAWONGAN | 48 |
| | បញ្ជីបញ្ជីហិក្ខិតិបុរិសយុក្ខ | 3៥ |
| | Palet 1 Indik Pawiwahan | 48 |
| | បញ្ជីបញ្ជីហិក្ខិតិកាបិហាគិ | 3៧ |
| | Palet 2 Indik Nyapihan | 49 |
| | បញ្ជីបញ្ជីហិក្ខិតិស្វាគ្យ | ៤០ |
| | Palet 3 Indik Sentana | 50 |
| | បញ្ជីបញ្ជីហិក្ខិតិសិរិសិ | ៤០ |
| | Palet 4 Indik Warisan | 50 |

| | | |
|--------------------------------|----------------------------------|-----|
| បញ្ជីបញ្ជីសុគតិសុគតិបុរិសយុក្ខ | | ៤៣ |
| SASTHAS SARGAH | SUKERTAN TATA PALEMAHAN | 51 |
| | បញ្ជីបញ្ជីហិក្ខិតិសិរិសិ | ៤៣ |
| | Palet 1 Karang, Tegal, lan Carik | 51 |
| | បញ្ជីបញ្ជីបុរិសយុក្ខ | ៤៣ |
| | Palet 2 Pepayonan | 53 |
| | បញ្ជីបញ្ជីបុរិសយុក្ខ | ៤៣ |
| | Palet 3 Wewangunan | 54, |
| | បញ្ជីបញ្ជីបុរិសយុក្ខ | ៤៣ |
| | Palet 4 Wewalungan | 55 |
| | បញ្ជីបញ្ជីបុរិសយុក្ខ | ៤៣ |
| | Palet 5 Bhaya | 57 |

| | | |
|---|-------------------------------|----|
| សម្ព័ន្ធស្វ័យ វិសាមញ្ញកម្ម | | ១៥ |
| SAPTAMAS SARGAH | WICĀRA LAN PAMIḌANḌA | 59 |
| | បញ្ចប់វិចារិក្ខាសាស្ត្រ | ១៥ |
| | Palet 1 Indik Wicāra | 59 |
| | បញ្ចប់វិចារិក្ខាសម្ព័ន្ធស្វ័យ | ៤១ |
| | Palet 2 Indik Pamiḍanḍa | 60 |
| សម្ព័ន្ធស្វ័យ | ក្បួនក្បួនវិចារិក្ខាសាស្ត្រ | ៤៣ |
| AṢṬAMAS SARGAH | NGUWAH-UWUHIN AWIG-AWIG | 63 |
| សម្ព័ន្ធស្វ័យ | សម្ព័ន្ធស្វ័យ | ៤៤ |
| NAWAMAS SARGAH | SAMĀPTA | 64 |
| ក្របខណ្ឌ : ព្រះវិស្ណុវង្សាសាស្ត្រ | | ៤៥ |
| LEPIHAN : TETINASAN NYĀSA LAN SASANTI | | 68 |

ខ្ញុំសូមសូត្រ

MURDHA CITTA

ក្នុងនាមសូមសូត្រខ្មែរសិទ្ធិ

OM AWIGHNAM ASTU NAMO SIDDHAM

សិទ្ធិសូត្រខ្មែរសិទ្ធិសូត្រខ្មែរសិទ្ធិ

Sembah bakti miwah pangastawan titiang majeng ring paduka

ឧបាទ្យនិស្សិតសិទ្ធិសូត្រខ្មែរសិទ្ធិសូត្រខ្មែរសិទ្ធិ

Bhatāra- Bhatari sesuwunan titiang sami, riantukan wantah malarapan

ប្រតិភូសិទ្ធិសូត្រខ្មែរសិទ្ធិសូត្រខ្មែរសិទ្ធិ

panghyangning kalih: paswécan Ida Sang Hyang Widhi Waśa asung

សូត្រខ្មែរសិទ្ធិសូត្រខ្មែរសិទ្ធិសូត្រខ្មែរសិទ្ធិ

kretawarānugraha nyresti jagat jangkep rawuhing sadagingnya sami,

ឧបាទ្យនិស្សិតសិទ្ធិសូត្រខ្មែរសិទ្ធិសូត្រខ្មែរសិទ្ធិ

mawinan wénten kahuripan sekala niskala ring Bhuwana Agung miwah ring

ឧបាទ្យនិស្សិតសិទ្ធិសូត្រខ្មែរសិទ្ធិសូត្រខ្មែរសិទ្ធិ

Bhuwana Alit. Manut dresta, Désané kamanggehang dados pasayuban

សូត្រខ្មែរសិទ្ធិសូត្រខ្មែរសិទ្ធិសូត្រខ្មែរសិទ្ធិ

Krama Désa rawuhing kulawarga pawongannya sami, mawastu raris Désané

សូត្រខ្មែរសិទ្ធិសូត្រខ្មែរសិទ្ធិសូត្រខ្មែរសិទ្ធិ

kamanggehang pinaka pawakan Bhuwana Agung, pawongannya

សូត្រខ្មែរសិទ្ធិសូត្រខ្មែរសិទ្ធិសូត្រខ្មែរសិទ្ធិ

kamanggehang pinaka pawakan Bhuwana Alit.

សូត្រខ្មែរសិទ្ធិសូត្រខ្មែរសិទ្ធិសូត្រខ្មែរសិទ្ធិ

Sotaning pawakan Bhuwana Agung, Désané taler kamanggehang

សូត្រខ្មែរសិទ្ធិសូត្រខ្មែរសិទ្ធិសូត្រខ្មែរសិទ្ធិ

pinaka pawakan bhāwa mahurip, sané kacirénin antuk wéntené pakilit Tri

សូត្រខ្មែរសិទ្ធិសូត្រខ្មែរសិទ្ធិសូត្រខ្មែរសិទ្ធិ

Hita Kāraṇa sané tan dados pasahang, luwiré :

ហា ប្រតិភូសិទ្ធិសូត្រខ្មែរសិទ្ធិសូត្រខ្មែរសិទ្ធិ

ហា. Parhyangan, inggih punika : sahanan parhyangan panyiwian Désa,

ក៏ក្រុមសមាហរណកម្មនៃបុព្វបុត្របរិវារបរិវារ
genah ngarcana bhāwan Ida Sang Hyang Parama Wisésa, pinaka jiwa
ប្រយោគបុព្វបុត្រ
pramanan Désané;

គា បុព្វបុត្របរិវារបរិវារ : ភូមិភាគកណ្តាលនៃសង្កាត់
na. Pawongan, inggih punika : gebogan Krama rawuhing warga Désa
មនោសមីបុព្វបុត្របរិវារបរិវារ
maka sami pawakan Tri Kaya pinaka bāyu pramanan Désané,
មាណវិក្របុព្វបុត្របរិវារ
mawinan Désané prasida maolah prawretti;

ឃា បុព្វបុត្របរិវារបរិវារ : សមាគមបុព្វបុត្របរិវារ
ca. Palemahan, inggih punika : sahananing pakarangan, tegal, carik,
មីនបុព្វបុត្របរិវារបរិវារ
miwah sétra sakekuwuban Désa Pakraman, pinaka sthūla sariran
នៃសង្កាត់
Désané.

ហេតុនេះហេតុនេះហេតុនេះហេតុនេះ
Adung patemoning Bhuwana Agung ring Bhuwana Alit, maka larapan
ក្រុមបុព្វបុត្របរិវារបរិវារ
ngupadi śānta jagaddhita, punika sinanggeh murddhaning prayojana
បុព្វបុត្របរិវារបរិវារ
pangriptaning awig-awig iki, rikala paséban mami Krama Désa Pakraman
ក្រុមបុព្វបុត្របរិវារបរិវារ
Gelogor pinaka sepat siku-siku pamatut miwah pamutus, waste kasidan
បុព្វបុត្របរិវារបរិវារ
prayojanan mami kabéh, prasama angidep muwah amagehaken linging
មីនបុព្វបុត្របរិវារបរិវារ
awig-awig kadi ring sor iki.

ປູທະມະສາກະ

PRATHAMAS SARGAH

ສາກສະຕູປູຕູບິທາກະ

ARAN LAN WEWIDANGAN DESA

ບາບວາລີ

Pawos 1

1.1 ກຳລັງບຸກຄົນສິບບູກຄົນບຸກຄົນ ວາກະ

(1) Désa Pakraman puniki mawasta Désa Pakraman Gelogor.

1.2 ດິນສ່ວນບູກຄົນບິທາກະ ບຸກຄົນສິບບູກຄົນ

(2) Jebai kekuwub wewidangannya mawates nyatur désa :

ທາ ມິນິກຸບອາລີ ບຸກຄົນບິ

ha. Sisi wétan Tukad Kilap;

ກາ ມິນິສິບູກຄົນບິທາກະ ບຸກຄົນສິບບູກຄົນ

ນາ. Sisi kidul Désa Pakraman Batulantang;

ສາ ມິນິສິບູກຄົນບິທາກະ ບຸກຄົນສິບບູກຄົນ

ca. Sisi kulon Désa Pakraman Mayungan;

ກາ ມິນິກຸບວາກະ ບຸກຄົນສິບບູກຄົນ

ra. Sisi lor Désa Pakraman Mayungan.

1.3 ດິນສ່ວນບູກຄົນບິທາກະ ບຸກຄົນສິບບູກຄົນ ບຸກຄົນສິບບູກຄົນ

(3) Jebar kekuwub wewidangan sané kawengku antuk wates-wates inucap

ກິນິກຸບອາລີ 100 ວາກະ

ring ajeng, wénten 55 Ha.

1.4 ສາກສະ ບຸກຄົນບິທາກະ ບຸກຄົນສິບບູກຄົນ

(4) Sané kamanggehang ngranjing dados kekuwub wewidangan Désa

ບຸກຄົນສິບບູກຄົນ ບຸກຄົນສິບບູກຄົນ

Pakraman puniki, manut dresta, luwiré :

ທາ ບຸກຄົນສິບບູກຄົນ ບຸກຄົນສິບບູກຄົນ

ha. Pupulan karang paumahan sané sinanggeh Palembang Désa

ບຸກຄົນສິບບູກຄົນ

Pakraman Gelogor;

ກາ ກຳລັງບຸກຄົນສິບບູກຄົນ ບຸກຄົນສິບບູກຄົນ

na. Sétra, carik miwah tegal sané wénten ring kekuwub

បដិដាតាវត្តធិបត្យសក្ខីសិរិសាតកាសិបច្ចុបសាគី
 wewidangan Désa Pakraman puniki sajabaning Palemahan
 រាជធានីភ្នំពេញ ឬក៏ប្រទេសឯទៀត ឬក៏ប្រទេសឯទៀត
 Désa Pakraman, manggeh ngranjing dados Telajakan Désa
 បត្យសក្ខីរាជធានីភ្នំពេញ ។

Pakraman Gelogor.

- ១១) ឧបត្ថម្ភបច្ចេកទេសប្រកបដោយសុវត្ថិភាព ឬក៏
 (5). Awig-awig, Pararem miwah sahanan Pasuaran Désa, manggeh
 សេចក្តីកំណត់ កំណត់សម្រាប់ប្រតិបត្តិការប្រកបដោយសុវត្ថិភាព
 kajejerang ring jebar kekuwub wewidangan Désa Pakraman puniki
 សមី ។
 sami.

គ្រឹះស្ថាន
 DWITĪYAS SARGAH
 បដិស្សន្ទរាជធានីភ្នំពេញ
 PAMIKUKUH LAN PATITIS
 ប្រទេសឯទៀត
 Pawos 2

រាជធានីភ្នំពេញ ឬក៏ប្រទេសឯទៀត ឬក៏ប្រទេសឯទៀត ឬក៏ប្រទេសឯទៀត ។
 Désa Pakraman Gelogor ngamanggehang pamikukuh, minakādi :

- ១៣) បញ្ជាសីល ។
 (1) Pancasila.
 ១៤) ក្រឹត្យសីលធម៌ ១៩៤៥ ។
 (2) Undang-Undang Dasar 1945.
 ១៥) ត្រីហិតាគារ៉ាណា ឬក៏ប្រព័ន្ធសីលធម៌ ឬក៏ប្រព័ន្ធសីលធម៌ ។
 (3) Tri Hita Kāraṇa, manut sadācara Agama Hindu.
 ១៦) អានុស្តាសសីលធម៌ ឬក៏ប្រព័ន្ធសីលធម៌ ។
 (4) Hak Azasi Manusia utawi HAM.
 ១៧) បញ្ជាសីលធម៌ ឬក៏ប្រព័ន្ធសីលធម៌ ឬក៏ប្រព័ន្ធសីលធម៌ ។
 (5) Peraturan Daerah Provinsi Bali indik Désa Pakraman.

បុរាណសាស្ត្រ

Pawos 3

សូមិបតិទេវតាបត្យបតិវារាវត្រៈ

Luwir Patitis Désa Pakraman Gelogor :

១៧៧ មិកុកុហិនមិវាហន្ស្រាហ្វេងសាហ្វេង

(1) Mikukuhin miwah ngrajegang Sang Hyang Agama.

១៧៨ កិញ្ចិលេតាប្រវេតិនេមាហ្វេង

(2) Nginggilang tata prawretiné maagama.

១៧៩ ក្រាហ្វេងកាសុកេតានេសាហ្វេង

(3) Ngrajegang kasukertan Désa saha Pawongannya sekala lan niskala.

ត្រីយាសារ្យា

TRTIYAS SARGAH

សុកេតានេតាបត្យបតិ

SUKERTAN TATA PAKRAMAN

បត្យបតិ

Palet 1

ហិក្រាមា

Indik Krama.

បុរាណសាស្ត្រ

Pawos 4

១៧៧ សិកេតានេតាបត្យបតិបិណ្ឌាសារ្យា

(1) Sang jenek mapaumahan ring wewengkon wewidangan Désa

បត្យបតិវារាវត្រៈកាសិក្រាមា

Pakraman Gelogor kasinanggeh Krama Désa.

១៧៨ ក្រាមាដេសាអ៊ុយកាបរីងអ៊េងលីង្សិយានេវេនេនេ ៣ (តិហ្វាង) សូរូហៈ

(2) Krama Désa inucap ring ajeng, linggihnyané wénten 3 (tigang) soroh :

ហា ក្រាមាដេសាសានេមាហ្វេងហិណ្ឌូតុរសារេងនយុងកេមីន

ha. Krama Désa sané maagama Hindu tur sareng nyungkemin

កាហ្វេងកាសុកេតានេសាហ្វេង

Kahyangan Désa Pakraman Gelogor, kasinanggeh Krama Désa

පළුපළුකරාගතා

Pakraman Gelogor.

ka. ක්‍රමයන්ගේ සමාජයෙහි සමාජයෙහි සමාජයෙහි

na. Krama Désa sané maagama Hindu sané wantah nyarengin ring
භාවනා ක්‍රමයන්ගේ සමාජයෙහි සමාජයෙහි සමාජයෙහි

Pawongan miwah Palemahan kéwanten, kasinanggeh Krama
සමාජයෙහි සමාජයෙහි සමාජයෙහි

Tamiu, sané kasulurang manut pararem.

ka. ක්‍රමයන්ගේ සමාජයෙහි සමාජයෙහි සමාජයෙහි

ca. Krama Désa boya maagama Hindu sané wantah nyarengin ring
භාවනා ක්‍රමයන්ගේ සමාජයෙහි සමාජයෙහි සමාජයෙහි

Pawongan miwah Palemahan kéwanten, kasinanggeh Tamiu
සමාජයෙහි සමාජයෙහි සමාජයෙහි

sané kasulurang manut pararem.

භාවනා ක්‍රමයන්ගේ

Pawos 5

සමාජයෙහි :

Dasar Pakraman :

1. සමාජයෙහි සමාජයෙහි සමාජයෙහි

(1) Sahanan Krama Désa sané sampun marabian, patut ngawit dados
ක්‍රමයන්ගේ

Krama Désa.

2. සමාජයෙහි සමාජයෙහි සමාජයෙහි

(2) Satunggil Krama, manut karendahan kulawargannya, patut keni
සමාජයෙහි සමාජයෙහි සමාජයෙහි

sinalih tunggil ayah-ayah :

ka. සමාජයෙහි

ha. Ayahan Ngarep;

ka. සමාජයෙහි

na. Ayahan Balu.

10

121) សំនុំកម្រិតប្រយុត្តិធម៌៖

(3) Sesengker ngawit tedun ngayah :

ហ) ឧប្បត្តិស្រឡាតាមស្រុកឧបទ្វីបនិងបរិវេណសាស្ត្រា

ha. Marep ring Krama Désa sané mawit saking pawiwahan 12
កន្លែងស្រុកឧបទ្វីបនិងបរិវេណសាស្ត្រា

sasih saking puput makala-kalaan;

គ) ឧប្បត្តិស្រឡាតាមស្រុកឧបទ្វីបនិងបរិវេណសាស្ត្រា

na. Marep ring Krama Désa sané mawit saking ngarangin sané
សង្កេតស្រឡាតាមស្រុកឧបទ្វីបនិងបរិវេណសាស្ត្រា

sareng makrama désa, kasulurang manut pararem.

131) ស្រឡាតាមស្រុកឧបទ្វីបនិងបរិវេណសាស្ត្រា

(4) Krama Désa sané wenang nyada yan sampun kapastika, luwiré :

ហ) ស្រុកឧបទ្វីបនិងបរិវេណសាស្ត្រា

ha. sungkan tahunan;

គ) ឧបទ្វីបនិងបរិវេណសាស្ត្រា

na. yan sampun maderbé pangentos utawi panyeledii;

ឃ) កំណើតឧបទ្វីបនិងបរិវេណសាស្ត្រា

ca. risampun mayusa 60 (nem dasa) warsa yan tan maderbé
បរិវេណសាស្ត្រា

panyeledii.

141) សំនុំសិទ្ធិស្រឡាតាមស្រុកឧបទ្វីបនិងបរិវេណសាស្ត្រា

(5) Sang saking siyosan désa yan sareng tedun makrama désa ring Désa
ឧបទ្វីបនិងបរិវេណសាស្ត្រា

Pakraman Gelogor, patut keni batu-batu utawi pamogpog, sané
បរិវេណសាស្ត្រា

agengnyané kasulurang manut pararem.

151) ឧបទ្វីបនិងបរិវេណសាស្ត្រា

(6) Yan wénten krama saking siyosan désa sareng ngranjing makrama

ឧបទ្វីបនិងបរិវេណសាស្ត្រា

désa ring Désa Pakraman Gelogor, patut kadulurin antuk surat
សំនុំសិទ្ធិស្រឡាតាមស្រុកឧបទ្វីបនិងបរិវេណសាស្ត្រា

keterangan sané jangkep.

ບາງບາງລາ

Pawos 7 ✓

ລາຍລະອຽດສາຍພັນທາງສາສະໜາທີ່ກ່ຽວຂ້ອງກັບພຣະພຸດທະອາຣຽມບຸນຸມິດາກ :

Sahanan Krama Désa, patut keni tetegenan utawi ayah-ayah, luwiré :

1 ການບາງບາງບຸນຸມິດາກທີ່ມາແຫ່ງກະສິກຳບຸນຸມິດາກສາມາດສົ່ງມາສູ່ບາງບາງລາ

(1). Ayahan Ngarep, mapiteges paturunan, peson-peson miwah ayahan ຍາມຕົ້ນປີ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ ມາມຸ່ງສູ່ສາຍພັນທາງສາສະໜາ
mamungkul saking Krama Ngarep.

1 ການບາງບາງບຸນຸມິດາກ :

(2) Ayahan Balu, luwiré :

1 ການບາງບາງບຸນຸມິດາກສາມາດສົ່ງມາສູ່ບາງບາງລາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ

ha. Balu ngarep, sané pianaknyané kantun alit-alit, punika keni ບາງບາງລາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ
ayahan balu ngarep, sané kasulurang manut pararem;

1 ການບາງບາງບຸນຸມິດາກທີ່ມາແຫ່ງກະສິກຳບຸນຸມິດາກສາມາດສົ່ງມາສູ່ບາງບາງລາ

na. Balu ngelintik, keni ayahan balu manut balunnyané, yan lanang ທີ່ມີບາງບາງລາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ
keni ayahan lanang, yan istri keni ayahan istri.

1 ການບາງບາງບຸນຸມິດາກທີ່ມາແຫ່ງກະສິກຳບຸນຸມິດາກສາມາດສົ່ງມາສູ່ບາງບາງລາ

(3). Ritatkala ngardi wewangunan marep kabuatan Désa Pakraman,

ສາມາດສົ່ງມາສູ່ບາງບາງລາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ

Kramané sajaba keni ayahan manut kecapé ring ajeng, taler keni ບາງບາງລາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ ຫຼື ຍາມຕໍ່ມາ ມາມຸ່ງສູ່ສາຍພັນທາງສາສະໜາ
paturunan sakadi ring sor :

1 ການບາງບາງບຸນຸມິດາກທີ່ມາແຫ່ງກະສິກຳບຸນຸມິດາກສາມາດສົ່ງມາສູ່ບາງບາງລາ

ha. Paturunan sama wibhaga manut pararem;

1 ການບາງບາງບຸນຸມິດາກທີ່ມາແຫ່ງກະສິກຳບຸນຸມິດາກສາມາດສົ່ງມາສູ່ບາງບາງລາ

na. Dana Punia, manut kalascaryan sang madana punia.

1 ການບາງບາງບຸນຸມິດາກທີ່ມາແຫ່ງກະສິກຳບຸນຸມິດາກສາມາດສົ່ງມາສູ່ບາງບາງລາ

(4) Krama Désa, kadadosang .

1 ການບາງບາງບຸນຸມິດາກທີ່ມາແຫ່ງກະສິກຳບຸນຸມິດາກສາມາດສົ່ງມາສູ່ບາງບາງລາ

ha. Mapuangkid utawi tan tedun ngayah / parum :

- ၃၃၁ ဝိကောဏပထဝကျနာနိ၊ ဝိကောဏိ၊ ကျနာနိယုန္တ၊ ကန္တ၊
 1). rikala mapawangunan, ngraabin, nangun yajnya, nandur,
 ကာလပထမရွတ်ချက်အပမာ၊
 kaluwasan masenger dewasa;
 ၃၃၂ နိကိမမပုဏ္ဏာနိ၊ ကျနာနိ၊ ဝိကောဏိ၊
 2). keni dedawuhan saking Guru Wisésa;
 ၃၃၃ ကပျလံ၊ လျဝိကောဏ် = ကျနာနိ၊ ဝိကောဏိ၊ ကာလပထမရွတ်ချက်၊
 3). kapialang, luwiré : sungkan, matepetin, kalayusekaran,
 ကာလပထမရွတ်ချက်၊ ကာလပထမရွတ်ချက်။

lan sakancan pur.ika.

- ၃၃၄ ဘာသာဝိကောဏိ၊ ဝိကောဏိ၊ ဝိကောဏိ၊ ဝိကောဏိ၊
 na. Dados ngwakilang ring jadma tiosan, sané sampun menék
 ဘာသာ/ဝိကောဏိ၊
 daa/truna.
 ၃၃၅ ဘာသာဝိကောဏိ၊ ဝိကောဏိ၊ ဝိကောဏိ၊ ဝိကောဏိ၊
 ca. Dados ngampel utawi numbas ayahan, pradé :
 ၃၃၆ ဘာသာဝိကောဏိ၊ ဝိကောဏိ၊ ဝိကောဏိ၊ ဝိကောဏိ၊
 1). dados Pegawai Negeri utawi Pegawai Perusahaan
 ဝိကောဏိ၊
 Swasta;
 ၃၃၇ ဝိကောဏိ၊ ဝိကောဏိ၊ ဝိကောဏိ၊ ဝိကောဏိ၊
 2). magenah ring désa séwosan malantaran ngreréh
 ဝိကောဏိ၊
 pakaryan.
 ၃၃၈ ဘာသာဝိကောဏိ၊ ဝိကောဏိ၊ ဝိကောဏိ၊ ဝိကောဏိ၊
 ra. Dados nyeledii utawi nyuksukin Krama Ngarep yan sampun
 ဝိကောဏိ၊ ဝိကောဏိ၊ ဝိကောဏိ၊
 mayusa 17 warsa.

ဘာသာဝိကောဏိ၊

Pawos 8

ဘာသာဝိကောဏိ၊ ဝိကောဏိ၊ ဝိကောဏိ၊ ဝိကောဏိ၊

Kapatutan Krama Tamiu lan Tamiu :

၃၃၉၊

1771 ກຽມຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ / ກຽມ

(1) Krama Tamiu lan Tamiu, patut madana punia ring Desa/Bañjar
ບູຮານ ຫຍຸ້ງບູຮານ ຫຍຸ້ງບູຮານ
Pakraman, manut pararem.

1772 ກຽມຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

(2) Krama Tamiu lan Tamiu, patut polih pasayuban marupa pamitulung
ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ
rikenjekan katibén pañcabhaya.

ບູຮານ ຫຍຸ້ງບູຮານ

Pawos 9

ບູຮານ ຫຍຸ້ງບູຮານ ຫຍຸ້ງບູຮານ

Paturunan miwah Leluputan :

1773 ບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ /

(1) Paturunan miwah peson-peson sajeroning ngulati kasukertan Desa /
ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ / ກຽມ ຫຍຸ້ງບູຮານ

Banjara Pakraman, kapitegenang ring Krama Désa / Banjar Pakraman.

1774 ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

(2) Désa / Banjar Pakraman, wenang mawéh leluputan ayahan miwah
ບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

peson-peson ring sang inggiling linggih miwah sang kawelasarsan.

1775 ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

(3) Sor singgih leluputan miwah bacakan sang polih leluputan,
ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

kaunggahang jeroning Pararem.

1776 ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

(4) Sajawaning Prajuru Desa / Banjar Pakraman, sané taler pastika polih
ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

leluputan, luwiré :

1777 ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

ha. para sadhaka, minakādi Pamangku Kahyangan / Panyiwian
ກຽມ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ ຫຍຸ້ງບູຮານ

Désa, lan panyada;

1778

- ၈၁ ပကမာကမိပက္ခယိ၊ နမ္ပယုဘိယဒုဗမာပုဗ္ဗိ၊
 na. para serati lan sutri kasulurang manut pararem;
 ၈၂ မိမ္ပက္ခယုကန္တိ၊
 ca. sang sungkan tahunan;
 ၈၃ ဂုဗိဝဂ္ဂမာဏကုဏိဗ္ဗိ၊
 ra. wong cédāngga banget;
 ၈၄ ဂုဗိဝဂ္ဂမာဏကုဏိဗ္ဗိ၊ ဂုဏိဗ္ဗိယုဗ္ဗိဗိဗာဏ။
 ka. wong ubuh mémé bapa, jaatos sampun mawiwaha.

ပဉ္စမိ၊ ၂၅၁

Palet 2

ဟိန္ဒိဗျာဏဂုဏကုဏိဗ္ဗိဗိဗာဏ။

Indik Prajuru Désa lan Kerta Désa

ပုဗ္ဗမိ၊ ၂၅၁

Pawos 10

- ၂၅၁ ဂုဏကုဏိဗ္ဗိဗိဗာဏ။ နမ္ပယုဘိယဒုဗမာပုဗ္ဗိ၊
- (1) Désa Pakraman Gelogor kaénter antuk Prajuru Désa Pakraman,
 နမ္ပယုဘိယဒုဗမာပုဗ္ဗိ၊
 kamanggala antuk Bendésa Adat.
- ၂၅၂ ကဏ္ဍိ၊ နမ္ပယုဘိယဒုဗမာပုဗ္ဗိ၊ နမ္ပယုဘိယဒုဗမာပုဗ္ဗိ၊
 (2) Banjar kaénter antuk Prajuru Banjar, kamanggala antuk Kelihan
 ကဏ္ဍိ၊ နမ္ပယုဘိယဒုဗမာပုဗ္ဗိ၊
 Banjar utawi Kelihan Adat.
- ၂၅၃ ပုဏ္ဏိ၊ နမ္ပယုဘိယဒုဗမာပုဗ္ဗိ၊
 (3) Prajuru Désa Pakraman Gelogor, patut :
 ၂၅၄ ဟိ၊ နမ္ပယုဘိယဒုဗမာပုဗ္ဗိ၊
 ha. mawit saking Krama Ngarep;
 ၂၅၅ န၊ နမ္ပယုဘိယဒုဗမာပုဗ္ဗိ၊
 na. kaadegang Prajuru malantaran antuk pamilihan jeroning
 ပုဏ္ဏိ၊ နမ္ပယုဘိယဒုဗမာပုဗ္ဗိ၊
 Paruman Krama Désa Pakraman, nyabran 5 (limang) warsa,
 မကဏ္ဍိ၊ နမ္ပယုဘိယဒုဗမာပုဗ္ဗိ၊
 sajawaning wénten pariindikan tios, tur sang sampun puputing

၂၅၆

ບຊຍພາສາຕື້ຊີບິນິຣຍນິຣາ
panumaya kéngin kapilih malih;

ca. maduluran atur piuning ring Pura Désa.

ບາບາສິນິຣາ

Pawos II

171 ຕາງຊັດເຊນທາງສາກວາຍູວາບາສິນິຣາ

(1) Bendésa Adat, karombo antuk :

aa. ບາບາສິນິຣາບາສິນິຣາຕາງຊັດເຊນທາງສາ

ha. Patajuh, pinaka Wakil Bendésa Adat;

ca. ບາບາສິນິຣາບາສິນິຣາຕາງຊັດເຊນທາງສາ

na. Panyarikan, pinaka Juru Surat;

sa. ບາບາສິນິຣາບາສິນິຣາຕາງຊັດເຊນທາງສາ

ca. Patengen, pinaka Juru Raksa Druwén Désa;

ra. ສາມາດບາບາສິນິຣາຕາງຊັດເຊນທາງສາ

ra. Kasinoman, pinaka Juru Gumeñcang.

172 ສາມາດບາບາສິນິຣາຕາງຊັດເຊນທາງສາ

(2) Sajeroning ngénterang kasukertan ka niskala, Bendésa Adat, patut
ບາບາສິນິຣາບາສິນິຣາຕາງຊັດເຊນທາງສາ

misinggihang Pamangku Kahyangan Désa.

173 ສາມາດບາບາສິນິຣາຕາງຊັດເຊນທາງສາ

(3) Krama Désa taler ngadegang Dulun Désa utawi Panglingsir sané
ສາມາດບາບາສິນິຣາຕາງຊັດເຊນທາງສາ

kasinanggeh Kerta Désa, mawit saking Prajuru sané sampun puputing
ບາບາສິນິຣາບາສິນິຣາຕາງຊັດເຊນທາງສາ

panumaya, sang wikan ring adat miwah agama, Perbekel miwah sané
ບາບາສິນິຣາບາສິນິຣາຕາງຊັດເຊນທາງສາ

lianana, sané kasulurang manut pararem.

174 ສາມາດບາບາສິນິຣາຕາງຊັດເຊນທາງສາ

(4) Krama Désa taler ngadegang tatelik désa sané kasinanggeh Pacalang
ບາບາສິນິຣາບາສິນິຣາຕາງຊັດເຊນທາງສາ

Désa, sané kasulurang manut pararem.

175

ບາບວາມີໂຮງຮຽນ

Pawos 12

ໂຮງຮຽນ ມູນີພິມສິດທິທຸກສູນພະຍາດວາມີໂຮງຮຽນ =

(1) Swadharmaning Bendésa Adat, luwiré :

ໂຮງຮຽນ ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

ha. Ngénterang paruman-paruman Désa Pakraman;

ka. ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

na. Ngénterang panglaksanaan sadaging Awig-awig miwah

ບາງຄົນສາມາດປະຕິບັດຕາມປະຕິບັດໄດ້;

pamutus-pamutus Krama Désa, sané sinanggeh Pararem;

ma. ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

ca. Ngraksa miwah nudonang tata-titiné migunayang sarajabrana

ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

druwén Désa;

ma. ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

ra. Nuntun saha ngénterang Krama Désa rawuhing warga Désa

ສາມາດປະຕິບັດຕາມປະຕິບັດໄດ້;

sami, ngupadi kasukertan sekala lan niskala;

ka. ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

ka. Nuntun saha nyaksi upacara sangskaraning kahuripan sané

ສາມາດປະຕິບັດຕາມປະຕິບັດໄດ້;

mabuat, minakadi sané ngilitang sulur pakulawargan;

ma. ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

da. Nuntun saha ngénterang Warga Désa, nginggilang Sang Hyang

ສາມາດປະຕິບັດຕາມປະຕິບັດໄດ້;

Āgama, kasucian Kahyangan, kasucian Palemahan, kasucian

ບາງຄົນສາມາດປະຕິບັດຕາມປະຕິບັດໄດ້;

Pawongan, miwah tata-titiné migunayang Sétra;

ma. ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

ta. Mawosin miwah niwakang pamutus marep ring wicāran Krama

ທຸກສິ່ງທີ່ບາງຄົນສາມາດປະຕິບັດຕາມປະຕິບັດໄດ້;

Désa;

sa. ຕູ້ສິນິກຂຸທບສຸຍາຄີ ໂບຮີຢູ່ຕາຕາງບາມິມບສິກ

sa. Ngwakilin Désa Pakraman, matemuang bebawos ring sapisira
ບາງຕີ

ugi;

sa. ທາລາມາກາສາມາສາລິ ໂສາກາບຊັກສາສິນິສຸກິກາທບສຸຍາຄີ

wa. Lan sané séwosan sané wénten pakilitnya ring Désa Pakraman.

1 ຕູ້ ທາທິເອິກາຕູກສາມາສາລິ ມຸ່ງຜູ້ຍ່າຍາກສຸຍາຄີ ໂບຮີຢູ່ຕາຕາງບາມິມບສິກ

(2) Tata-titiné nglaksanayang swadharma inucap ring ajeng, tan maren
ບາງຕາທິເອິກາຕູກສາມາສາລິ ໂບຮີຢູ່ຕາຕາງບາມິມບສິກ ໂບຮີຢູ່ຕາຕາງບາມິມບສິກ

patut satinut ring daging Awig-awig, Pararem, dresta iniwah Pamutus
ບາງຍາຄີ ໂບຮີຢູ່ຕາຕາງບາມິມບສິກ

Paruman Krama Désa Pakraman.

1 ຕູ້ ບາງຕາທິເອິກາຕູກສາມາສາລິ ໂບຮີຢູ່ຕາຕາງບາມິມບສິກ / ຕາຕາງບາມິມບສິກ

(3) Panglaksanané ring ajeng patut kasiarang ring Désa / Banjar
ບາງຍາຄີ ໂບຮີຢູ່ຕາຕາງບາມິມບສິກ

Pakraman, kapungkuripun.

1 ຕູ້ ມຸ່ງຜູ້ຍ່າຍາກສຸຍາຄີ ໂບຮີຢູ່ຕາຕາງບາມິມບສິກ ໂບຮີຢູ່ຕາຕາງບາມິມບສິກ

(4) Sumakuta utawi sumanggup natak Pamutus Paruman Krama Désa
ບາງຍາຄີ ໂບຮີຢູ່ຕາຕາງບາມິມບສິກ ໂບຮີຢູ່ຕາຕາງບາມິມບສິກ

Pakraman, ngeninin swadharman sowang-sowang Prajuru.

ບາງບາມິມບສິກ

Pawos 13

ບາງຍາຄີ ໂບຮີຢູ່ຕາຕາງບາມິມບສິກ ໂບຮີຢູ່ຕາຕາງບາມິມບສິກ

Patias utawi olih-olihan Prajuru Désa Pakraman, luwiré :

sa. ທາລາມາກາສາມາສາລິ ໂບຮີຢູ່ຕາຕາງບາມິມບສິກ

ha. luput reramon utawi peson-peson;

sa. ທາລາມາກາສາມາສາລິ ໂບຮີຢູ່ຕາຕາງບາມິມບສິກ

na. luput paturunan marep ring kabuatan Désa Pakraman;

sa. ທາລາມາກາສາມາສາລິ ໂບຮີຢູ່ຕາຕາງບາມິມບສິກ

ca. polih tanding tengah;

sa. ທາລາມາກາສາມາສາລິ ໂບຮີຢູ່ຕາຕາງບາມິມບສິກ

ra. patias séwosan manut Pararem.

ກາຕາ

ບິດິຈຸລັດທິສາວົນຊຸບຸອິນທະສິຕິກາວາດາລາສຽຍາທາຕາ||
 pinih kedik kalih pah tiga saking gebogan Krama Désa.

ບຸຕູທິ|໑໘|

Palet 3

ບິດິຈຸລັດສຽນູບູປີ||

Indik Kulkui

ບາງບາສີ|໑໙໑|

Pawos 15

- ໑໙1 ທຸກທາລາສຽນູບູປີທາຕາບສຽຍຸຕິກາວາດາລາສຽຍາທາຕາ =
- (1) Dudonan kulkul ring Désa Pakraman Gelogor, luwiré :
- ບາ| ສຽນູບູປີທາຕາບສຽຍາທາຕາລາ
- ha. Kulkul Désa magenah ring Pura Désa;
- ທາ| ສຽນູບູປີທາຕາບສຽຍາທາຕາລາ
- na. Kulkul Bañjar magenah ring Balé Banjar;
- ສາ| ສຽນູບູປີທາຕາລາ||
- ca. Kulkul Sekaa-sekaa.
- ໑໘1 ສຽນູບູປີທາຕາ/ທາຕາບສຽຍາທາຕາລາບສຽຍາທາຕາລາບສຽຍາທາຕາລາ
- (2) Kulkul Désa / Bañjar Pakraman, kamanggehang pinaka piranti utawi
 ທາຕາບສຽຍາທາຕາລາບສຽຍາທາຕາລາບສຽຍາທາຕາລາ/
 sarana tengeran maka wangsit, ring wewengkon wewidangan Désa /
 ທາຕາບສຽຍາທາຕາລາ||
 Bañjar Pakraman.
- ໑໘1 ທາຕາບສຽຍາທາຕາລາບສຽຍາທາຕາລາບສຽຍາທາຕາລາ
- (3) Tetepakan suaran kulkul manut dresta, tur anggah-ungguh
 ທາຕາບສຽຍາທາຕາລາບສຽຍາທາຕາລາບສຽຍາທາຕາລາ||
 tetepakanipun kaungguhang jeroning Pararem.

ບາງບາສີ|໑໙໑|

Pawos 16

- ໑໙1 ສຽນູບູປີທາຕາ/ທາຕາບສຽຍາທາຕາລາບສຽຍາທາຕາລາບສຽຍາທາຕາລາ
- (1) Kulkul Désa / Bañjar Pakraman, tan wenang katepak yan tan

ສາມຊື່ນິທຸງປຸງປຸງມາບລິເວນກຳລັງບາງກຳລັງ

sangkaning pituduh Prajuru, sajawaning tengeran kapañcabhayan.

ສາມຊື່ນິທຸງປຸງປຸງ/ກຳລັງບາງກຳລັງ, ຫຼືກຳລັງນິທຸງປຸງ

(2) Sang nepak Kulkul Désa / Banjar Pakraman, tan sangkaning pituduh
ປຸງປຸງບາງກຳລັງນິທຸງປຸງປຸງກຳລັງບາງກຳລັງ, ບລິເວນ

Prajuru, patut digeiis atur supéksa maka buatar panepaké; yan piwal,
ສາມຊື່ນິທຸງປຸງປຸງບາງກຳລັງນິທຸງປຸງປຸງ

sang mamurug wenang katibakin danda, manut Pararem.

ສາມຊື່ນິທຸງປຸງປຸງກຳລັງບາງກຳລັງບາງກຳລັງບາງກຳລັງ, ຫຼືກຳລັງປຸງ

(3) Kulkul Sekaa-sekaa miwah kuikul pondokan-pondokan, tan kalugra

ກຳລັງນິທຸງປຸງປຸງບາງກຳລັງບາງກຳລັງບາງກຳລັງ/ກຳລັງ

nyawerin utawi matchin sukat miwah tetepakan Kulkul Désa / Bañjar

ບາງກຳລັງບາງກຳລັງບາງກຳລັງບາງກຳລັງບາງກຳລັງ

Pakraman; pradé mamurug, sang mamurug taler wenang katibakin

ບາງກຳລັງບາງກຳລັງບາງກຳລັງ

danda, manut Pararem.

ບາງກຳລັງ

Palet 4

ບາງກຳລັງບາງກຳລັງ

Indik Paruman

ບາງກຳລັງບາງກຳລັງ

Pawos 17

ບາງກຳລັງບາງກຳລັງບາງກຳລັງບາງກຳລັງບາງກຳລັງ

(1) Dudonan Paruman ring Désa Pakraman Gelogor luwiré :

ບາງກຳລັງບາງກຳລັງບາງກຳລັງບາງກຳລັງບາງກຳລັງ

ha. Paruman Krama Désa, kawéntenang sanistannya apisan

ບາງກຳລັງບາງກຳລັງບາງກຳລັງບາງກຳລັງບາງກຳລັງ

jeroning asasih nangken Purnama utawi manut kabuatan, sané

ບາງກຳລັງບາງກຳລັງບາງກຳລັງບາງກຳລັງ

karihinin antuk tetibak arah-arah.

- ka. Paruman Padgatakala, réhning wénten indik sané dahat mabuat
 na. Paruman Krama Banjar kawéntenang manut pamastika miwah
 Pararem Banjar Pakraman;
 ka. Paruman Sekaa-sekaa, kawéntenang manut kabuatan.

- (2) Pamargin Paruman Désa / Banjar Pakraman, patut nganutin dudonan :
 ha. Paruman wahu kéngin kakawitin sasampuné katedunin antuk
 ngamiletin Paruman, kamanggala antuk tengeran suaran kulkul.
 mabusana adat Bali, tan kalugra makta gegawan sakaluwiré,
 karihinin antuk ngarcana Bhagawān Panyarikan, majalaran
 widhi widhana lan cané;
 na. Maka pangawit, kalaksanayang panyacak pangesép, karuntutin

ບາງສາບສາງ ສາສາງທາງທາງ ບາງສາບສາງທາງທາງ
antuk nyacak dedosan, wahu kalanturang antuk parum;
ສາສາບສາງທາງທາງ ບາງສາບສາງທາງທາງ
sasampun parumané puput, patut kacacak malih, tur sané kasép,
ມີສິດທິບາງສາສາງທາງທາງ ບາງສາບສາງທາງທາງ

sang ninggal paruman miwah sané nosa, wenang katibakin
ບາງສາບສາງທາງທາງ ບາງສາບສາງທາງທາງ

danda, sané ageng alitipun, kasulurang manut Pararem;

ca. ບາງສາບສາງທາງທາງ ບາງສາບສາງທາງທາງ

Maka pamastika wahu kéngin nyacak pangesép, kasulurang
ບາງສາບສາງທາງທາງ

manut Pararem;

ca. ບາງສາບສາງທາງທາງ ບາງສາບສາງທາງທາງ

ca. Sajeroning paruman tan kalugra ngwetuang wak ghora

ບາງສາບສາງທາງທາງ ບາງສາບສາງທາງທາງ

minakadi ngardi biota; sang mamurug, wenang keni pamidanda

ບາງສາບສາງທາງທາງ ບາງສາບສາງທາງທາງ

bea pacamil, sakadi dandaning anguman-uman ring paséban,

ບາງສາບສາງທາງທາງ ບາງສາບສາງທາງທາງ

sané kasulurang manut Pararem;

ca. ບາງສາບສາງທາງທາງ ບາງສາບສາງທາງທາງ

ka. Pamutus bebawos sané briuk sapanggul utawi ingkup, punika

ບາງສາບສາງທາງທາງ ບາງສາບສາງທາງທາງ

sané kaaptiang tur kamanggehang; pradé nénten prasida.

ບາງສາບສາງທາງທາງ ບາງສາບສາງທາງທາງ

pamutus bebawosé mangda kacumponin antuk pinih kedik kalih

ບາງສາບສາງທາງທາງ ບາງສາບສາງທາງທາງ

pah tiga lintang saking sang ngamiletin peparuman.

ບາງສາບສາງທາງທາງ ບາງສາບສາງທາງທາງ

Pradé daging peparumané nénten kaingkupin, Prajuru Désa / Bañjar

ບາງສາບສາງທາງທາງ ບາງສາບສາງທາງທາງ

Pakraman mangda ngilikang bebawos, saha pamutusnya mangda

၁၃၁ မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
 kararemin antuk Krama Désa / Banjar Pakraman, bilih jantos ping tiga
 ၁၃၂ ဝတ္တိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
 taler nénten pracida kaingkupin, Prajuru Désa / Banjar Pakraman,
 ၁၃၃ ဝတ္တိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ

kéngin nunasang indiké punika ring Sang Maraga Guru Wisésa.
 မာဂဝါဒါး

Pawos 18

- ၁၃၄ မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
- ၁၃၅ Sajeroning Paruman Krama Désa, Bendésa Adat patut nyiarang
ပဝဲာဂါဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ :
- ၁၃၆ pamarginé ngénterang Désa, pamekas ngeninin indik :
 - ၁၃၆a. မုဏ္ဍိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
 - ၁၃၆b. Muñjuk lungsuring gebogan pakraman saha ayah-ayahnyané,
မိဏ္ဍာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
minakadi sulur arthabrana druwén Désa Pakraman;
 - ၁၃၆c. မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
 - ၁၃၆d. Pangreñcanan Prajuru, ngeninin utsahan Désané kapungkur.
မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
- ၁၃၇ Pamutus Paruman Krama Désa sané sinanggeh Pararem,
မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ

kamanggehang maka pamitegep panglaksanaan Awig-awig.
 မာဂဝါဒါး

Pawos 19

- ၁၃၈ မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
- ၁၃၉ Paruman Prajuru Désa Pakraman, kawenangang wantah ngrincikang
မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
- ၁၄၀ pangreñcana marep ring utsahan Désané kapungkur.
မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
- ၁၄၁ Paruman Prajuru Désa Pakraman, tan kawenangang ngamedalang
မကပုဗိန္ဒုန္ဒုနိဗြဟ္မာဒါး/ဏဉ္စဲာပဗ္ဗမာနိ/ဏိဏိဒုဂ္ဂန္ဒာမိဗိဏိ
- ၁၄၂ tetegenan ring Krama Désa, sadéréngé kaingkupin antuk Krama Désa.

171
 181
 191
 201
 211
 221
 231
 241
 251
 261
 271
 281
 291
 301
 311
 321
 331
 341
 351
 361
 371
 381
 391
 401
 411
 421
 431
 441
 451
 461
 471
 481
 491
 501
 511
 521
 531
 541
 551
 561
 571
 581
 591
 601
 611
 621
 631
 641
 651
 661
 671
 681
 691
 701
 711
 721
 731
 741
 751
 761
 771
 781
 791
 801
 811
 821
 831
 841
 851
 861
 871
 881
 891
 901
 911
 921
 931
 941
 951
 961
 971
 981
 991
 1001
 1011
 1021
 1031
 1041
 1051
 1061
 1071
 1081
 1091
 1101
 1111
 1121
 1131
 1141
 1151
 1161
 1171
 1181
 1191
 1201
 1211
 1221
 1231
 1241
 1251
 1261
 1271
 1281
 1291
 1301
 1311
 1321
 1331
 1341
 1351
 1361
 1371
 1381
 1391
 1401
 1411
 1421
 1431
 1441
 1451
 1461
 1471
 1481
 1491
 1501
 1511
 1521
 1531
 1541
 1551
 1561
 1571
 1581
 1591
 1601
 1611
 1621
 1631
 1641
 1651
 1661
 1671
 1681
 1691
 1701
 1711
 1721
 1731
 1741
 1751
 1761
 1771
 1781
 1791
 1801
 1811
 1821
 1831
 1841
 1851
 1861
 1871
 1881
 1891
 1901
 1911
 1921
 1931
 1941
 1951
 1961
 1971
 1981
 1991
 2001
 2011
 2021
 2031
 2041
 2051
 2061
 2071
 2081
 2091
 2101
 2111
 2121
 2131
 2141
 2151
 2161
 2171
 2181
 2191
 2201
 2211
 2221
 2231
 2241
 2251
 2261
 2271
 2281
 2291
 2301
 2311
 2321
 2331
 2341
 2351
 2361
 2371
 2381
 2391
 2401
 2411
 2421
 2431
 2441
 2451
 2461
 2471
 2481
 2491
 2501
 2511
 2521
 2531
 2541
 2551
 2561
 2571
 2581
 2591
 2601
 2611
 2621
 2631
 2641
 2651
 2661
 2671
 2681
 2691
 2701
 2711
 2721
 2731
 2741
 2751
 2761
 2771
 2781
 2791
 2801
 2811
 2821
 2831
 2841
 2851
 2861
 2871
 2881
 2891
 2901
 2911
 2921
 2931
 2941
 2951
 2961
 2971
 2981
 2991
 3001
 3011
 3021
 3031
 3041
 3051
 3061
 3071
 3081
 3091
 3101
 3111
 3121
 3131
 3141
 3151
 3161
 3171
 3181
 3191
 3201
 3211
 3221
 3231
 3241
 3251
 3261
 3271
 3281
 3291
 3301
 3311
 3321
 3331
 3341
 3351
 3361
 3371
 3381
 3391
 3401
 3411
 3421
 3431
 3441
 3451
 3461
 3471
 3481
 3491
 3501
 3511
 3521
 3531
 3541
 3551
 3561
 3571
 3581
 3591
 3601
 3611
 3621
 3631
 3641
 3651
 3661
 3671
 3681
 3691
 3701
 3711
 3721
 3731
 3741
 3751
 3761
 3771
 3781
 3791
 3801
 3811
 3821
 3831
 3841
 3851
 3861
 3871
 3881
 3891
 3901
 3911
 3921
 3931
 3941
 3951
 3961
 3971
 3981
 3991
 4001
 4011
 4021
 4031
 4041
 4051
 4061
 4071
 4081
 4091
 4101
 4111
 4121
 4131
 4141
 4151
 4161
 4171
 4181
 4191
 4201
 4211
 4221
 4231
 4241
 4251
 4261
 4271
 4281
 4291
 4301
 4311
 4321
 4331
 4341
 4351
 4361
 4371
 4381
 4391
 4401
 4411
 4421
 4431
 4441
 4451
 4461
 4471
 4481
 4491
 4501
 4511
 4521
 4531
 4541
 4551
 4561
 4571
 4581
 4591
 4601
 4611
 4621
 4631
 4641
 4651
 4661
 4671
 4681
 4691
 4701
 4711
 4721
 4731
 4741
 4751
 4761
 4771
 4781
 4791
 4801
 4811
 4821
 4831
 4841
 4851
 4861
 4871
 4881
 4891
 4901
 4911
 4921
 4931
 4941
 4951
 4961
 4971
 4981
 4991
 5001
 5011
 5021
 5031
 5041
 5051
 5061
 5071
 5081
 5091
 5101
 5111
 5121
 5131
 5141
 5151
 5161
 5171
 5181
 5191
 5201
 5211
 5221
 5231
 5241
 5251
 5261
 5271
 5281
 5291
 5301
 5311
 5321
 5331
 5341
 5351
 5361
 5371
 5381
 5391
 5401
 5411
 5421
 5431
 5441
 5451
 5461
 5471
 5481
 5491
 5501
 5511
 5521
 5531
 5541
 5551
 5561
 5571
 5581
 5591
 5601
 5611
 5621
 5631
 5641
 5651
 5661
 5671
 5681
 5691
 5701
 5711
 5721
 5731
 5741
 5751
 5761
 5771
 5781
 5791
 5801
 5811
 5821
 5831
 5841
 5851
 5861
 5871
 5881
 5891
 5901
 5911
 5921
 5931
 5941
 5951
 5961
 5971
 5981
 5991
 6001
 6011
 6021
 6031
 6041
 6051
 6061
 6071
 6081
 6091
 6101
 6111
 6121
 6131
 6141
 6151
 6161
 6171
 6181
 6191
 6201
 6211
 6221
 6231
 6241
 6251
 6261
 6271
 6281
 6291
 6301
 6311
 6321
 6331
 6341
 6351
 6361
 6371
 6381
 6391
 6401
 6411
 6421
 6431
 6441
 6451
 6461
 6471
 6481
 6491
 6501
 6511
 6521
 6531
 6541
 6551
 6561
 6571
 6581
 6591
 6601
 6611
 6621
 6631
 6641
 6651
 6661
 6671
 6681
 6691
 6701
 6711
 6721
 6731
 6741
 6751
 6761
 6771
 6781
 6791
 6801
 6811
 6821
 6831
 6841
 6851
 6861
 6871
 6881
 6891
 6901
 6911
 6921
 6931
 6941
 6951
 6961
 6971
 6981
 6991
 7001
 7011
 7021
 7031
 7041
 7051
 7061
 7071
 7081
 7091
 7101
 7111
 7121
 7131
 7141
 7151
 7161
 7171
 7181
 7191
 7201
 7211
 7221
 7231
 7241
 7251
 7261
 7271
 7281
 7291
 7301
 7311
 7321
 7331
 7341
 7351
 7361
 7371
 7381
 7391
 7401
 7411
 7421
 7431
 7441
 7451
 7461
 7471
 7481
 7491
 7501
 7511
 7521
 7531
 7541
 7551
 7561
 7571
 7581
 7591
 7601
 7611
 7621
 7631
 7641
 7651
 7661
 7671
 7681
 7691
 7701
 7711
 7721
 7731
 7741
 7751
 7761
 7771
 7781
 7791
 7801
 7811
 7821
 7831
 7841
 7851
 7861
 7871
 7881
 7891
 7901
 7911
 7921
 7931
 7941
 7951
 7961
 7971
 7981
 7991
 8001
 8011
 8021
 8031
 8041
 8051
 8061
 8071
 8081
 8091
 8101
 8111
 8121
 8131
 8141
 8151
 8161
 8171
 8181
 8191
 8201
 8211
 8221
 8231
 8241
 8251
 8261
 8271
 8281
 8291
 8301
 8311
 8321
 8331
 8341
 8351
 8361
 8371
 8381
 8391
 8401
 8411
 8421
 8431
 8441
 8451
 8461
 8471
 8481
 8491
 8501
 8511
 8521
 8531
 8541
 8551
 8561
 8571
 8581
 8591
 8601
 8611
 8621
 8631
 8641
 8651
 8661
 8671
 8681
 8691
 8701
 8711
 8721
 8731
 8741
 8751
 8761
 8771
 8781
 8791
 8801
 8811
 8821
 8831
 8841
 8851
 8861
 8871
 8881
 8891
 8901
 8911
 8921
 8931
 8941
 8951
 8961
 8971
 8981
 8991
 9001
 9011
 9021
 9031
 9041
 9051
 9061
 9071
 9081
 9091
 9101
 9111
 9121
 9131
 9141
 9151
 9161
 9171
 9181
 9191
 9201
 9211
 9221
 9231
 9241
 9251
 9261
 9271
 9281
 9291
 9301
 9311
 9321
 9331
 9341
 9351
 9361
 9371
 9381
 9391
 9401
 9411
 9421
 9431
 9441
 9451
 9461
 9471
 9481
 9491
 9501
 9511
 9521
 9531
 9541
 9551
 9561
 9571
 9581
 9591
 9601
 9611
 9621
 9631
 9641
 9651
 9661
 9671
 9681
 9691
 9701
 9711
 9721
 9731
 9741
 9751
 9761
 9771
 9781
 9791
 9801
 9811
 9821
 9831
 9841
 9851
 9861
 9871
 9881
 9891
 9901
 9911
 9921
 9931
 9941
 9951
 9961
 9971
 9981
 9991
 1001
 10011
 10021
 10031
 10041
 10051
 10061
 10071
 10081
 10091
 10101
 10111
 10121
 10131
 10141
 10151
 10161
 10171
 10181
 10191
 10201
 10211
 10221
 10231
 10241
 10251
 10261
 10271
 10281
 10291
 10301
 10311
 10321
 10331
 10341
 10351
 10361
 10371
 10381
 10391
 10401
 10411
 10421
 10431
 10441
 10451
 10461
 10471
 10481
 10491
 10501
 10511
 10521
 10531
 10541
 10551
 10561
 10571
 10581
 10591
 10601
 10611
 10621
 10631
 10641
 10651
 10661
 10671
 10681
 10691
 10701
 10711
 10721
 10731
 10741
 10751
 10761
 10771
 10781
 10791
 10801
 10811
 10821
 10831
 10841
 10851
 10861
 10871
 10881
 10891
 10901
 10911
 10921
 10931
 10941
 10951
 10961
 10971
 10981
 10991
 11001
 11011
 11021
 11031
 11041
 11051
 11061
 11071
 11081
 11091
 11101
 11111
 11121
 11131
 11141
 11151
 11161
 11171
 11181
 11191
 11201
 11211
 11221
 11231
 11241
 11251
 11261
 11271
 11281
 11291
 11301
 11311
 11321
 11331
 11341
 11351
 11361
 11371
 11381
 11391
 11401
 11411
 11421
 11431
 11441
 11451
 11461
 11471
 11481
 11491
 11501
 11511
 11521
 11531
 11541
 11551
 11561
 11571
 11581
 11591
 11601
 11611
 11621
 11631
 11641
 11651
 11661
 11671
 11681
 11691
 11701
 11711
 11721
 11731
 11741
 11751
 11761
 11771
 11781
 11791
 11801
 11811
 11821
 11831
 11841
 11851
 11861
 11871
 11881
 11891
 11901
 11911
 11921
 11931
 11941
 11951
 11961
 11971
 11981
 11991
 12001
 12011
 12021
 12031
 12041
 12051
 12061
 12071
 12081
 12091
 12101
 12111
 12121
 12131
 12141
 12151
 12161
 12171
 12181
 12191
 12201
 12211
 12221
 12231
 12241
 12251
 12261
 12271
 12281
 12291
 12301
 12311
 12321
 12331
 12341
 12351
 12361
 12371
 12381
 12391
 12401
 12411
 12421
 12431
 12441
 12451
 12461
 12471
 12481
 12491
 12501
 12511
 12521
 12531
 12541
 12551
 12561
 12571
 12581
 12591
 12601
 12611
 12621
 12631
 12641
 12651
 12661
 12671
 12681
 12691
 12701
 12711
 12721
 12731
 12741
 12751
 12761
 12771
 12781
 12791
 12801
 12811
 12821
 12831
 12841
 12851
 12861
 12871
 12881
 12891
 12901
 12911
 12921
 12931
 12941
 12951
 12961
 12971
 12981
 12991
 13001
 13011
 13021
 13031
 13041
 13051
 13061
 13071
 13081
 13091
 13101
 13111
 13121
 13131
 13141
 13151
 13161
 13171
 13181
 13191
 13201
 13211
 13221
 13231
 13241
 13251
 13261
 13271
 13281
 13291
 13301
 13311
 13321
 13331
 13341
 13351
 13361
 13371
 13381
 13391
 13401
 13411
 13421
 13431
 13441
 13451
 13461
 13471
 13481
 13491
 13501
 13511
 13521
 13531
 13541
 13551
 13561
 13571
 13581

- ka. sapa sira ugi sané nénten kapatutang manut pararem;
- ca. nandang sakit ila, ayan, buduh miwah pinungkan sané tan
- kenéng tinamban;
- ga. sang maderbé parilaksana nénten becik.

Prabéa Kapamangkuan :

- ka. prabéa adiksa widhi utawi ngwintenang Pamangku, kamedalin
- miwah kalaksanayang antuk Krama Désa;
- ca. marep ring prabéan pitra yajnya ring Pamangku kahyangan
- druwén désa yan séda ri wekas, Krama Désané patut mawéh
- dana punia atiwa-tiwa, manut Pararem.

Pamangku, patut ngamanggehang sesana miwah agem-ageman
Pamangku.

Pawos 24 ✓

Sadharmaning Pamangku :

- ka. ngénterang upacara piodalan ring kahyangan sané kaempon utawi ring

ບາງກາວາຈາວາບໍ່ມາດ່ຽວ

pakubon sowang-sowang krama;

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

pradé sinalih tunggil Pamangku Kahyangan Désa kapialang utawi

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

cuntaka, rikala piodalan ring pura sané kaempon, kengin nyelang

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

Pamangku Kahyangan Désa tiosan, utawi nuhur sang sulinggih,

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

katiténin antuk Prajuru;

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

sampun Pamangku kalayusekaran, wenang anglepas swadharma,

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

manut Pararem;

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

sampun Pamangku sampun tigang rahina ngayah ring pura sané kaempon,

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

inucap tan

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

cuntaka, sakéwanten nénten kengin budal salamin piodalan;

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

sesenan Pamangku.

ບາງກາວາຈາວາບໍ່ມາດ່ຽວ

Pawos 25

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

olih-olihan Pamangku, luwiré :

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

panyolasan miwah sarin canang rikala muput yajnya ring sowang-

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

sowang pakubon krama;

ບາງກາວາຈາວາບໍ່ມາດ່ຽວ ບາງກາວາຈາວາບໍ່ມາດ່ຽວ

luput pakaryan miwah reramon;

ບາງກາວາຈາວາບໍ່ມາດ່ຽວ

- ca. polih apahtigan sarin canang rikala wénten aci ring kahyangan sané
 kaemponin;
 ka. luput paturunan.

ບາບາສີ ກູດ 26

Pawos 26

1. ບາບາສີ ກູດ 26 ທີ່ບາບາສີ ກູດ :
 (1) Pamangku kagentosin, riantukan :
 ka. ກູດ
 ha. séda;
 ka. ບິດຊາສີ ກູດ ທີ່ບາບາສີ ກູດ ທີ່ບາບາສີ ກູດ
 na. pinunas ngraga, menawi kageringan lan sapanunggilannya;
 ka. ສາບາສີ ບາບາສີ ກູດ ທີ່ບາບາສີ ກູດ ທີ່ບາບາສີ ກູດ
 ca. kawusanang antuk Krama, riantukan nilar sesanan Pamangku.
 2. Tatacarané ngadegang miwah ngentosin Pamangku, kasulurang manut
 Pararem.

ບາບາສີ ກູດ 27

Pawos 27

- ບາບາສີ ກູດ ທີ່ບາບາສີ ກູດ ທີ່ບາບາສີ ກູດ :
 Indik kasukertan Kahyangan, kadudonang sakadi ring sor puniki :
 1. ບາບາສີ ກູດ ທີ່ບາບາສີ ກູດ :
 (1) Sané nénten kalugra ngranjing ka Pura, luwiré :
 ka. ບິດຊາສີ ກູດ ທີ່ບາບາສີ ກູດ ທີ່ບາບາສີ ກູດ
 ha. Sang katiban cuntaka, minakadi sebel ngraga :
 ka. ບິດຊາສີ ກູດ ທີ່ບາບາສີ ກູດ ທີ່ບາບາສີ ກູດ
 1). sebel kandel ngrajaswala, salami déréng mabresih;

၉၅၁ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

2). sebel antuk ngembasang putra, salami 42 rahina, pateh
မိၤၤၤကမိၤၤၤကမိၤၤၤ

ring sang karuron;

၉၅၂ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

3). sebel panganténan, sadéring mabiakala utawi makala-
ကမိၤၤၤကမိၤၤၤကမိၤၤၤ

kalaan;

၉၅၃ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

4). sebel riantukan kalayusekaran, jantos puputing sengker
မိၤၤၤကမိၤၤၤကမိၤၤၤကမိၤၤၤ

sané kaingkupin jeroning Pararem.

၉၅၄ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

na. Makta sahananing bebaktan sané sinanggeh ngletehin, manut
ကမိၤၤၤကမိၤၤၤကမိၤၤၤ

kecap sastra agama.

၉၅၅ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

ca. Sato agung minakadi wewalungan suku pat, sajawaning rikala
ကမိၤၤၤကမိၤၤၤကမိၤၤၤ

mapepada.

၉၅၆ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

ra. Anak alit sadéring mayusa tigang sasih;

၉၅၇ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

ka. Mabusana sané tan manut kadi tatacaraning ngranjing ka pura,
မိၤၤၤကမိၤၤၤကမိၤၤၤကမိၤၤၤ

sadéring polih wak-wakan utawi pituduh saking Prajuru Désa
ကမိၤၤၤကမိၤၤၤကမိၤၤၤ

Pakraman.

၉၅၈ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

(2) Tata busanané ngranjing ka pura, kasulurang manut Pararem.

၉၅၉ မိတ်ကုန္တုန္တုမိပုဗ္ဗမလမိၤၤၤကမိၤၤၤကမိၤၤၤ

(3) Pratingkahé tan wenang ring Pura, luwiré :

- ហា ឧស្សម្បង្គមិច្ចាសាកិ សេតេសិមិច្ចាសិមិច្ចាស្រុក
 ha. masumpah utawi macoran, sajawaning wit saking pituduh
 ប្រក្រតាតេសាស្រុក
 Prajuru Désa Pakraman;
 គា កាមិច្ចាសាកិស្រុកម្បង្គមិច្ចាសាកិ
 na. ngamedalang wak perusya utawi wak capala;
 នា ឧស្សម្បង្គមិច្ចាសាកិ សេតេសិមិច្ចាស្រុក
 ca. mabanyu, makoratan, masesenengan, makolem dados asiki
 កា ឧស្សម្បង្គមិច្ចាសាកិ សេតេសិមិច្ចាស្រុក
 lanang wadon, nyangsang busana;
 ហា កាមិច្ចាសាកិស្រុកម្បង្គមិច្ចាសាកិ
 ra. ngias raga minakadi menahang wastra, menahang pusungan lan
 សេតេសិមិច្ចាសាកិ សេតេសិមិច្ចាស្រុក
 sakancan punika, sajawaning sang sulinggih miwah pinandita;
 គា ឧស្សម្បង្គមិច្ចាសាកិ
 ka. masusuin anak alit.
 ១៣ ហាមាសាកិស្រុកម្បង្គមិច្ចាសាកិ
 (4) Séwosan ring Pamangku tan kalugra munggah tedun ring palinggih-
 ប្រក្រតាតេសាស្រុក
 palinggih, sajawaning wit saking pituduh Prajuru Désa Pakraman.
 ១៣ សិមិច្ចាសាកិស្រុកម្បង្គមិច្ចាសាកិ
 (5) Sang mamurug kecapé ring ajeng, wenang keni déwa danda, manut
 ប្រក្រតាតេសាស្រុក
 pamutus Pararem.

ហាមាសាកិស្រុក

Pawos 28

- ១៣ ហាមាសាកិស្រុកម្បង្គមិច្ចាសាកិ
 (1) Yan wénten jadma karawuhan ring pura boya sangkaning nyanjan tur
 កាមិច្ចាសាកិស្រុកម្បង្គមិច្ចាសាកិ
 ngawinang kramané biapara, wenang keni déwa danda lan artha
 កាមិច្ចាសាកិស្រុកម្បង្គមិច្ចាសាកិ
 danda, sané kasulurang manut Pararem.

- 121) ປຸງກາສາຍຸຕາກຊຸທາສາບາກຊັ່ຍຕູນ ບິສາວາມີ
 (2) Pradé Kahyangan Désané kahanan durmanggala minakadi
 ສາບາກຊັ່ຍຕູນ ບິສາວາມີ ປຸງກາສາຍຸຕາກຊຸທາ
 kapancabhayan, Pamangku patut digelis masadok ring Prajuru Désa
 ບາຍຸຕາກຊັ່ຍຕູນ ບິສາວາມີ ປຸງກາສາຍຸຕາກຊຸທາ
 Pakraman.

- 122) ບິສາວາມີ ປຸງກາສາຍຸຕາກຊຸທາ
 (3) Indik upakara/upacara pamahayun kadurmanggalan Kahyangan Désa,
 ບິສາວາມີ ປຸງກາສາຍຸຕາກຊຸທາ ປຸງກາສາຍຸຕາກຊຸທາ
 mapagamel kecap sastra agama, sané kasungkemin olih Krama Désa.

ບາຍຸຕາກຊັ່ຍຕູນ ບິສາວາມີ ປຸງກາສາຍຸຕາກຊຸທາ

Palet 2

ບິສາວາມີ ປຸງກາສາຍຸຕາກຊຸທາ

Indik Resi Yajnya.

ບາຍຸຕາກຊັ່ຍຕູນ ບິສາວາມີ ປຸງກາສາຍຸຕາກຊຸທາ

Pawos 29

- 123) ບິສາວາມີ ປຸງກາສາຍຸຕາກຊຸທາ
 (1) Sang pacang madeg sulinggih utawi madwijati patut masadok ring
 ປຸງກາສາຍຸຕາກຊຸທາ ບາຍຸຕາກຊັ່ຍຕູນ ບິສາວາມີ ປຸງກາສາຍຸຕາກຊຸທາ
 Prajuru Désa Pakraman miwah Parisada Hindu Dharma Indonesia.

- 124) ປຸງກາສາຍຸຕາກຊຸທາ ບາຍຸຕາກຊັ່ຍຕູນ ບິສາວາມີ ປຸງກາສາຍຸຕາກຊຸທາ
 (2) Prajuru Désa Pakraman patut ngawas lan niténin tur wenang
 ບິສາວາມີ ປຸງກາສາຍຸຕາກຊຸທາ ບິສາວາມີ ປຸງກາສາຍຸຕາກຊຸທາ
 mialangin, pradé kacihsan wénten indik sané tan manut kecap sastra
 ບິສາວາມີ ປຸງກາສາຍຸຕາກຊຸທາ ບິສາວາມີ ປຸງກາສາຍຸຕາກຊຸທາ
 agama, tur sareng nyaksi upakara/upacara padwijatiannya, saha
 ປຸງກາສາຍຸຕາກຊຸທາ ບິສາວາມີ ປຸງກາສາຍຸຕາກຊຸທາ ບິສາວາມີ ປຸງກາສາຍຸຕາກຊຸທາ
 nglantur nyiarang sajeroning Paruman Krama Désa tegap rauhing
 ບິສາວາມີ ປຸງກາສາຍຸຕາກຊຸທາ ບິສາວາມີ ປຸງກາສາຍຸຕາກຊຸທາ
 wates kawenangannya muput yajnya.

- 125) ປຸງກາສາຍຸຕາກຊຸທາ ບິສາວາມີ ປຸງກາສາຍຸຕາກຊຸທາ
 (3) Krama Désa patut madana punia sapamadeg miwah ring panglepas

ບາຍຸຕາກຊັ່ຍຕູນ ບິສາວາມີ ປຸງກາສາຍຸຕາກຊຸທາ

သံသရာဗိဇ္ဇာဘိဝံသမ္ပါ အတ္တန္တရတ္တိယပုဂ္ဂိုလ်တို့အား မဟာဗျာဒိတ်

Sang Sulinggih riwekas, katuntun antuk Prajuru Désa Pakraman..

၂၃၅ သံသရာဗိဇ္ဇာဘိဝံသမ္ပါ အတ္တန္တရတ္တိယပုဂ္ဂိုလ်တို့အား မဟာဗျာဒိတ်

(4) Sang Sulinggih wenang polih leluputan ayahan miwah peson-peson.

မဟာဗျာဒိတ်

Pawos 30

၂၃၆ မဟာဗျာဒိတ်ပုဂ္ဂိုလ်တို့အား မဟာဗျာဒိတ်

(1) Sajeroning muput yajnya, Sang Sulinggih patui ngutamayang muput

မဟာဗျာဒိတ်ပုဂ္ဂိုလ်တို့အား မဟာဗျာဒိတ်

yajnya ring wewengkon Désa Pakraman Gelogor, sasampuné puput,

မဟာဗျာဒိတ်ပုဂ္ဂိုလ်တို့အား မဟာဗျာဒိတ်

wahu muput yajnya ring wewengkon désa tiosan utawi ka dura désa.

၂၃၇ မဟာဗျာဒိတ်ပုဂ္ဂိုလ်တို့အား မဟာဗျာဒိတ်

(2) Krama Désané sami, patut sareng ngawas lan niténin katuntun antuk

မဟာဗျာဒိတ်ပုဂ္ဂိုလ်တို့အား မဟာဗျာဒိတ်

Prajuru, mangda sahanan yajnya sané kalaksanayang olih sowang-

မဟာဗျာဒိတ်ပုဂ္ဂိုလ်တို့အား မဟာဗျာဒိတ်

sowang Krama Désa, kapuput olih Sulinggih utawi Pinandita, manut

မဟာဗျာဒိတ်ပုဂ္ဂိုလ်တို့အား မဟာဗျာဒိတ်

kawenangannya sowang-sowang.

မဟာဗျာဒိတ်

Palet 3

မဟာဗျာဒိတ်ပုဂ္ဂိုလ်တို့အား မဟာဗျာဒိတ်

Indik Pitra Yajnya.

မဟာဗျာဒိတ်

Pawos 31

၂၃၈ မဟာဗျာဒိတ်ပုဂ္ဂိုလ်တို့အား မဟာဗျာဒိတ်

(1) Désa Pakraman Gelogor patut sareng nyanggra yan wénten sinalih

မဟာဗျာဒိတ်ပုဂ္ဂိုလ်တို့အား မဟာဗျာဒိတ်

tunggil krama sané nglaksanayang upacara Pitra Yajnya.

၂၃၉ မဟာဗျာဒိတ်ပုဂ္ဂိုလ်တို့အား မဟာဗျာဒိတ်

(2) Tatacara panyanggrané inucap ring ajeng kasulurang manut Pararem.

မဟာဗျာဒိတ်

36

1271 ທາງກວກລາວ່າຕີລົງມາ:

(3) Dudonan pamargin Pitra Yajnya :

- na. ພາຍເຈດຕະນາໃນໂຮງຮຽນ, ພາຍເຈດຕະນາໃນສູນສຶກສາ
- ha. majalaran mendem utawi ngeseng, maka cihna makingsan ring
ບູລິມະສິດສຶກສາໃນສູນສຶກສາ ຫຼື ສູນສຶກສາ
Frēthiwi utawi makingsan ring geni, ninaka dharana zatos
ສູນສຶກສາ
- nuptupang prabéa;
- ka. ພາຍເຈດຕະນາສູນສຶກສາໃນໂຮງຮຽນ
- na. majalaran upacara pangabénan utawi palebon;
- sa. ກິດຈະກຳໃນສູນສຶກສາ ຫຼື ສູນສຶກສາ
- ca. riwusan ngabén, patut kalanturang malih antuk upacara
ກິດຈະກຳໃນສູນສຶກສາ ຫຼື ສູນສຶກສາ
ngrorasin (mamukur) tur karuntutin malih antuk nglingsang
ກິດຈະກຳ
déwa pitara.

ບາງສາມາດ

Pawos 32

1271 ມີຄວາມສຳຄັນໃນການສຶກສາ/ສຶກສາ

(1) Sinalih tunggil krama sané kalayusekaran/atiwa-tiwa, manusa
ມີຄວາມສຳຄັນໃນການສຶກສາ
masadok ring Prajuru.

1271 ມີຄວາມສຳຄັນໃນການສຶກສາ

(2) Swadharmaning Désa/Banjar :

- na. ພາຍເຈດຕະນາໃນສູນສຶກສາ/ພາຍເຈດຕະນາໃນສູນສຶກສາ
- ha. Kelihan Banjar/Kelihan Adat, patut maritatas sang kawajiban,
ຄວາມສຳຄັນໃນການສຶກສາ ຫຼື ສູນສຶກສາ
napiké sawané pacang kapendem, makingsan ring Desa
ພາຍເຈດຕະນາໃນສູນສຶກສາ
lantur kaabé nang;
- ka. ພາຍເຈດຕະນາໃນສູນສຶກສາ/ພາຍເຈດຕະນາໃນສູນສຶກສາ
- na. Yan sampun pastika, Kelihan Adat raris nepak kawajiban

ສາລາຍຸສິກາລາ

kalayusekaran;

ca. ປຸກທາສາຍຸສິກາລາ ບາງກາລາຍຸສິກາລາ
Pradé kapendem, panyanggran Krama Banjar salanturnya
ຍາຍຸສິກາລາ ບາງກາລາຍຸສິກາລາ

manut kadi daging Pararem, jantos pamendemané puput;

ra. ປຸກທາຍາຍຸສິກາລາ ບາງກາລາຍຸສິກາລາ
Pradé makingsan ring Geni, panyanggran Krama Banjar
ສາລາຍຸສິກາລາ ບາງກາລາຍຸສິກາລາ ບາງກາລາຍຸສິກາລາ
salanturnya, manut kadi daging Pararem, jantos pamargin
ບາງກາລາຍຸສິກາລາ
upacarané puput;

ka. ປຸກທາສາຍຸສິກາລາ ບາງກາລາຍຸສິກາລາ
Pradé kaabénang, panyanggran Krama Banjar salanturnya,
ຍາຍຸສິກາລາ ບາງກາລາຍຸສິກາລາ ບາງກາລາຍຸສິກາລາ
manut kadi daging Pararem, jantos pamargin upacarané puput.

໑໘) ທາຍຸສິກາລາ

(3) Tan kalugra nginepang bangbang.

໑໙) ທາຍຸສິກາລາ ບາງກາລາຍຸສິກາລາ ບາງກາລາຍຸສິກາລາ

(4) Désané mawéh galah ring sang kalayusekaran sajeroning pitung
ກາຍຸສິກາລາ ບາງກາລາຍຸສິກາລາ ບາງກາລາຍຸສິກາລາ
rahina kengin atiwa-tiwa, sajawaning wénten kabuatan tios saking
ມາຍຸສິກາລາ

sang yajamana.

໑໑) ທາຍຸສິກາລາ ບາງກາລາຍຸສິກາລາ ບາງກາລາຍຸສິກາລາ

(5) Larangan pamendeman miwah palebon ring wewengkon Désa
ບາງກາລາຍຸສິກາລາ ບາງກາລາຍຸສິກາລາ ບາງກາລາຍຸສິກາລາ

Pakraman Gelogor kaunggahang jeroning Pararem.

໑໒) ປຸກທາຍາຍຸສິກາລາ ບາງກາລາຍຸສິກາລາ ບາງກາລາຍຸສິກາລາ

(6) Pradé wénten kalayusekaran rikala piodalan ring Kahyangan Désa,
ກາຍຸສິກາລາ ບາງກາລາຍຸສິກາລາ ບາງກາລາຍຸສິກາລາ
kengin mendem tan pasadok, tur patut ngrereh galah mamargi rikala wengi.

ບາງບາສີ ຫຼື ຫຼື

Pawos 33

7 ບເບສຽຍຊື່ໆ ນາໆ ຕ່າໆ ຕາຍຕື່ນີ ທີ່ຂີ່ສູງສາຍ ບບກຍິນາ
Désa Pakraman Gelogor ngamanggehang indik cuntaka, mapagamel
ກິບເຍງສາຍ ນາວມາບກິມທາ ທີ່ຂີ່ຍາງ ຊາໆ ສາຍ

ring Pamutus Mahasabha Parisada Hindu Dharma Indonésia.

8 ທາຍສາກໆ ສາຍໆ ທີ່ສາຍສາຍ ທີ່ຍາງສາຍ ທີ່ຍາງສາຍ ທີ່ຍາງສາຍ

Tatacarané nyulurang kacuntakan, mapagamel kecap sastra agama,

9 ສາຍສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

kaanutang ring drestan désa, sané kaingkupin jeroning Pararem.

10 ສິລາຍໆ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

Sinalih tunggil krama sané kahanan cuntaka, yan durung utas, tan

11 ສາຍໆ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

kalugra nyarubin genah suci druwén Désa miwah druwén sowang-

12 ງາວໆ ສາຍ

sowang krama.

13 ສິລາຍໆ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

Sang mamurug, patut keni déwa danda, manut Pararem.

14 ສິລາຍໆ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

Sengker utas cuntaka manut kawéntenannya, kasulurang sakadi ring

15 ງາວໆ ສາຍ

sor puniki :

16 ທາ ສາຍໆ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

ha. Kalayusekaran, cuntakannya kaanutang ring drestan désa

17 ສິລາຍໆ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

miwah sastra dresta, kasulurang manut pararem;

18 ສາ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

na. Ngrajaswala, cuntakannya tigang rahina ngawit saking

19 ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

ngrajaswala, utawi salamin ngrajaswala;

20 ສາ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ ທີ່ຍາງສາຍ

ca. Ngembasang putra, abulan pitung rahina ngawit saking putrané

- ບົດສຸມີ ກາງສູນສິບສິລີ ຂຸບສາກ/ຂຸບສາກ ທຸງຊຸມບາລີ
embas, ngantos katiwakin upakara/upacara tutug kambuhan;
r. ສາກກາລີ ສູນສູນສາກກາລີ ທຸງຊຸມບາລີ
- ra. Karuron, cuntakannya abulan pituug rahina ngawit saking
ສາກກາລີ ກາງສູນສິບສິລີ ຂຸບສາກ/ຂຸບສາກ ທຸງຊຸມບາລີ
karuron, ngantos katiwakin tirtha pamrayascitta;
sa ບົດສາກກາລີ ສູນສູນສາກກາລີ ທຸງຊຸມບາລີ
- ka. Pawiwahan, cuntakannya ngantos sampun makala-kalaan;
sa ທຸງຊຸມບາລີ ສູນສູນສາກກາລີ ທຸງຊຸມບາລີ
- ja. Gamia gamana, cuntakannya ngantos sampun kapalasang,
ສາກກາລີ ທຸງຊຸມບາລີ ທຸງຊຸມບາລີ ທຸງຊຸມບາລີ
karuntutin antuk mrayascitta sikian, Désa Pakraman miwah
ສາກກາລີ
Kahyangan Désa;
sa ສາກກາລີ ທຸງຊຸມບາລີ ທຸງຊຸມບາລີ ທຸງຊຸມບາລີ
- ta. Salah timpal, cuntakannya kapuputang manut kecap sastra
ສາກກາລີ ທຸງຊຸມບາລີ
agama miwah drestan désa;
sa ທຸງຊຸມບາລີ ທຸງຊຸມບາລີ ທຸງຊຸມບາລີ ທຸງຊຸມບາລີ
- sa. Anak istri mobot malantaran lokika sanggraha kandugi nénten
ສາກກາລີ ທຸງຊຸມບາລີ ທຸງຊຸມບາລີ ທຸງຊຸມບາລີ ທຸງຊຸມບາລີ
katiwakin upakara/upacara pabiakawonan, cuntakannya ngantos
ສາກກາລີ ທຸງຊຸມບາລີ ທຸງຊຸມບາລີ ທຸງຊຸມບາລີ
katiwakin upakara/upacara pabiakawonan;
sa ທຸງຊຸມບາລີ ທຸງຊຸມບາລີ ທຸງຊຸມບາລີ ທຸງຊຸມບາລີ
- wa. Anak istri ngembasang putra malantaran lokika sanggraha
ສາກກາລີ ທຸງຊຸມບາລີ ທຸງຊຸມບາລີ ທຸງຊຸມບາລີ ທຸງຊຸມບາລີ
kandugi pecak nénten katiwakin upakara/upacara
ບາກກາລີ ທຸງຊຸມບາລີ ທຸງຊຸມບາລີ ທຸງຊຸມບາລີ
pabiakawonan miwah widhi widhana, cuntakannya ngantos
ທຸງຊຸມບາລີ ທຸງຊຸມບາລີ ທຸງຊຸມບາລີ ທຸງຊຸມບາລີ
wénten meras anaké alit, karuntutin antuk upakara/upacara

မနုဉ်းပဉ်းပဉ်းပဉ်းပဉ်း

manut kecap sastra agama;

၇၁။ မဃိဗျာဉ်းပဉ်းပဉ်းပဉ်းပဉ်း

la. Mamitra ngalang, cuntakannya ngantos katiwakin

ပဉ်းပဉ်းပဉ်းပဉ်းပဉ်းပဉ်းပဉ်းပဉ်း

upakara/upacara pabiakawonan;

၈၁။ မဃိဗျာဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

၂- ma. Saḍ ātatāyī, cuntakannya ngantos sampun mrayascitta sikian

မိဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

miwah ngeschin prawreti.

၉၁။ မဃိဗျာဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

(၆) Cuntaka kalayusekaran/kapademan :

၇၁။ မဃိဗျာဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

ha. Kapendem, cuntakannya :

၇၁။ မဃိဗျာဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

1). cuntaka ka Banjar, laminipun tigang rahina ngawit saking

ပဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

wusan mendem, ngantos sampun maprayascitta

မိဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

(masep.h);

၇၂။ မဃိဗျာဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

2). kulawargannya sajeroning pakarangan 12 rahina ngawit

မဃိဗျာဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

saking wusan mendem jantos sampunn maprayascitta

မိဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

miwah maklemiji.

၈၁။ မဃိဗျာဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

na. Kaabénang, cuntakannya :

၇၁။ မဃိဗျာဉ်းပဉ်းပဉ်းပဉ်းပဉ်းပဉ်းပဉ်းပဉ်းပဉ်း

1). cuntaka ka Banjar, manut dresta sané kapikukuh antuk

ပဉ်းပဉ်းပဉ်းပဉ်းပဉ်းပဉ်းပဉ်းပဉ်း

Pararem;

၅၁) မွန္တကကျွဲကဗျာစွဲဝပပိဗျယကူၤမဒုၤဖါဗျဗ

2). cuntakan sang nyambut karya pitra yajnya, manut dresta
မၤကတပိဗျကျွဲကဗျာစွဲဝပပိဗျယကူၤမဒုၤဖါဗျဗ
sané kapikukuh antuk Pararem.

၅၂) မိၤကတပိဗျကျွဲကဗျာစွဲဝပပိဗျယကူၤမဒုၤဖါဗျဗ

၇) Sang katiban cuntaka, luwiré :

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) Kalayusekaran, sané cuntaka :

၅၁) မိၤကတပိဗျကျွဲကဗျာစွဲဝပပိဗျယကူၤမဒုၤဖါဗျဗ

၁) sang kalayusekaran:

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၂). kulawargannya;

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၃). bebarangannya;

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) Ngrajaswala, sané cuntaka : sang ngrajaswala punika;

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) Ngembasang putra, sané cuntaka : sang maderbé putra lanang

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) wadiin istri, utawi yayah rénan sang wahu embas;

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) Pawiwahan, sané cuntaka : sang mawiwaha lanang wiadin istri,

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) utawi dampati lanang istri;

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) Karuron, sané cuntaka : sang karuron rawuhing lanangnyané;

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) Gamia gamana, sané cuntaka :

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) sang nglaksanayang gamia gamana;

၅၁) ကတပိဗျကျွဲကဗျာစွဲဝပပိဗျယကူၤမဒုၤဖါဗျဗ

၅၂) Désa Pakramannyané;

၅၇၂ မကုဒ်ဖိယမဂါ၊ မၢကမ္မန္တက =

ta. Salah timpal, sané cuntaka :

၅၇၂ မိဉ္ဇကမကမိမကုဒ်ဖိယမဂါ၊

၁). sang nglaksanayang salah timpal;

၅၇၂ ၵမကမကမိမကုဒ်ဖိယမဂါ၊

၂). Désa Pakramannyané;

၅၇၂ မကမ္မန္တကမိမကုဒ်ဖိယမဂါ၊ မကမ္မန္တကမိမကုဒ်ဖိယမဂါ

sa. Anak istri mobot malantaran lokika sanggraha kandugi pecak

ၵမ္မန္တကမိမကုဒ်ဖိယမဂါ၊ မကမ္မန္တကမိမကုဒ်ဖိယမဂါ၊ မကမ္မန္တကမိမကုဒ်ဖိယမဂါ၊

nénten katiwakin upakara/upacara pabiakawonan, sané cuntaka

မကမ္မန္တကမိမကုဒ်ဖိယမဂါ၊ မကမ္မန္တကမိမကုဒ်ဖိယမဂါ၊

anaké istri sané mobot punika;

၅၇၂ မကမ္မန္တကမိမကုဒ်ဖိယမဂါ၊ မကမ္မန္တကမိမကုဒ်ဖိယမဂါ၊

wa. Anak istri ngembasang putra malantaran lokika sanggraha

မကမ္မန္တကမိမကုဒ်ဖိယမဂါ၊ မကမ္မန္တကမိမကုဒ်ဖိယမဂါ၊

kandugi pecak nénten katiwakin upakara/upacara

မကမ္မန္တကမိမကုဒ်ဖိယမဂါ၊ မကမ္မန္တကမိမကုဒ်ဖိယမဂါ၊

pabiakawonan miwah widhi widhana, sané cuntaka :

၅၇၂ မိဉ္ဇကမကမိမကုဒ်ဖိယမဂါ၊

၁). sang ngembasang putra;

၅၇၂ မကမ္မန္တကမိမကုဒ်ဖိယမဂါ၊

၂). putrané sané kaembasang;

၅၇၂ မိဉ္ဇကမကမိမကုဒ်ဖိယမဂါ၊ မိဉ္ဇကမကမိမကုဒ်ဖိယမဂါ၊

la. Mamitra ngalang, sané cuntaka : sang nglaksanayang mamitra

မကမ္မန္တကမိမကုဒ်ဖိယမဂါ၊

ngalang punika;

၅၇၂ မကမ္မန္တကမိမကုဒ်ဖိယမဂါ၊ မကမ္မန္တကမိမကုဒ်ဖိယမဂါ၊

ma. Ṣaḍ ātatāyī, sané cuntaka : sang nglaksanayang ṣaḍ ātatāyī

မကမ္မန္တကမိမကုဒ်ဖိယမဂါ၊

punika.

၅၇၂ မိဉ္ဇကမကမိမကုဒ်ဖိယမဂါ၊ မိဉ္ဇကမကမိမကုဒ်ဖိယမဂါ၊

(8) Sang tan kenéng cuntaka, luwiré :

បញ្ជីស្បែក
 PAÑCAMAS SARGAH
 សូត្រស្រីបាវាតា
 SUKERTAN TATA PAWONGAN

បញ្ជី
 Palet 1
 ហិគ្រិសាបិហាតា

Indik Pawiwahan.
 ហាហាសិ
 Pawos 38

១៧៧ គ្រូមាតាធម៌កសាងគ្រូមាតាបញ្ជីស្រីបាវាតា
 (1) Krama Désa minakadi Krama Banjar, patut sareng nyanggra miwah
 គំរូមាតាធម៌កសាងគ្រូមាតាបញ្ជីស្រីបាវាតាសាងសង្កាត់បាវាតា
 niténin yan wénten sinalih tunggil krama sané nglaksanayang upacara
 បិហាតា

Pawiwahan.

១៧៧ បាវាតាបិហាតាស្រីបាវាតា
 (2) Pamargin Pawiwahan, luwiré :

ហា ធម្មតាសាសនា

ហា. malantaran pepadikan;

គា ធម្មតាស្រីបាវាតាស្រីបាវាតាស្រីបាវាតាស្រីបាវាតា

នា. malantaran ngorod, marangkat rihin wahu kakrunayang;

សា ធម្មតាស្រីបាវាតាស្រីបាវាតាស្រីបាវាតាស្រីបាវាតា

ចា. malantaran nyentana utawi nyentana nyeburin.

១៧៧ ហិគ្រិសាបិហាតាស្រីបាវាតាស្រីបាវាតាស្រីបាវាតាស្រីបាវាតាស្រីបាវាតា

(3) Indik Pawiwahan, Désa Pakraman Gelogor ngamanggehang Undang-
 ធម្មតាស្រីបាវាតាស្រីបាវាតាស្រីបាវាតាស្រីបាវាតាស្រីបាវាតាស្រីបាវាតា

Undang miwah Peraturan Pemerintah , indik Pawiwahan.

១៧៧ ធម្មតាស្រីបាវាតាស្រីបាវាតាស្រីបាវាតាស្រីបាវាតាស្រីបាវាតាស្រីបាវាតា

(4) Tatacara panglaksanannya, mapagamel kecap sastra agama, kaanutang
 គំរូមាតាធម៌កសាងគ្រូមាតាបញ្ជីស្រីបាវាតាសាងសង្កាត់បាវាតា

ring drestan Désa, sané kapikukuh jeroning Pararem.

- 131) ມີຄວາມໝາຍເຖິງການປ່ຽນສາມາດບໍ່ມີຄວາມສາມາດພໍດີບໍ່ສາມາດ
 (5) Sinalih tunggil krama sané pacang nglaksanayang upacara
 ປຶ້ງບາທາລີ ຍາດສາມາດສືບຕໍ່ກັນ
 Pawiwahan, mangda masadok ring Prajuru.

ບຸກຄົນ 1 ຫຼື 1
 Palet 2
 ທີ່ສູນກາງ ທາງບາລີ
 Indik Nyapihan.
 ບາບາລີ 1 ຫຼື 1
 Pawos 39

- 132) ປຶ້ງບາທາລີ ຍາດສາມາດບໍ່ມີຄວາມສາມາດພໍດີບໍ່ສາມາດ
 (1) Prajuru Désa minakadi Prajuru Banjar Pakraman, wenang sareng
 ບາບາລີ ທີ່ສູນກາງ ທາງບາລີ ຍາດສາມາດສືບຕໍ່ກັນ
 mawosin miwah niténin yan wénten sinalih tunggil krama sané
 ບໍ່ມີຄວາມສາມາດພໍດີບໍ່ສາມາດ
 mapikarsa pacang palas marabi, mangda nénten kadurusan dados
 ທາງບາລີ
 Nyapihan.
 133) ທາງບາລີ ທີ່ສູນກາງ ທາງບາລີ ຍາດສາມາດສືບຕໍ່ກັນ
 (2) Yan krama inucap kukuh ring pikarsannya, Désa minakadi Banjar
 ທາງບາລີ ທີ່ສູນກາງ ທາງບາລີ ຍາດສາມາດສືບຕໍ່ກັນ
 Pakraman, nénten sumakuta ring pamarginnya.
 134) ທາງບາລີ ທີ່ສູນກາງ ທາງບາລີ ຍາດສາມາດສືບຕໍ່ກັນ
 (3). Sadéréngé pastika polih pamutus saking sang ngawawenang minakadi
 ທາງບາລີ ທີ່ສູນກາງ ທາງບາລີ ຍາດສາມາດສືບຕໍ່ກັນ
 Sang Rumawos (Pengadilan Negeri), krama inucap manggeh keni
 ທາງບາລີ ທີ່ສູນກາງ ທາງບາລີ ຍາດສາມາດສືບຕໍ່ກັນ
 tetegenan krama sakadi nguni.

ບູຮານໂຮງ

Palet 3

ບໍລິເວນສູນສູນ

Indik Sentana

ບາບາມີ 1301

Pawos 40

- 1301 ບູຮານໂຮງຍົກສາວທີ່ບູຮານໂຮງບູຮານໂຮງບູຮານໂຮງບູຮານໂຮງ
- (1) Prajuru minakadi Prajuru Banjar Pakraman, wenang sareng
 ບາບາມີບູຮານໂຮງຍົກສາວທີ່ບູຮານໂຮງບູຮານໂຮງບູຮານໂຮງບູຮານໂຮງ
 mawosin miwah niténin yan wénten sinalih tunggil krama sané
 ບໍລິເວນສູນສູນ

ngindikang sentana.

- 1302 ບໍລິເວນສູນສູນ ບາບາມີບູຮານໂຮງຍົກສາວທີ່ບູຮານໂຮງບູຮານໂຮງບູຮານໂຮງ
- (2) Indik Sentana, Désa Pakraman Gelogor ngamanggehang uger-uger
 ບາບາມີບູຮານໂຮງຍົກສາວທີ່ບູຮານໂຮງບູຮານໂຮງບູຮານໂຮງບູຮານໂຮງ
 jagat minakadi kawicaksanan sang maraga Guru Wisésa, kaanutang
 ບໍລິເວນສູນສູນ ບາບາມີບູຮານໂຮງຍົກສາວທີ່ບູຮານໂຮງບູຮານໂຮງບູຮານໂຮງ
 ring drestan Désa, sané kapikukuh antuk pararem.
- 1303 ບໍລິເວນສູນສູນ ບາບາມີບູຮານໂຮງຍົກສາວທີ່ບູຮານໂຮງບູຮານໂຮງບູຮານໂຮງ
- (3) Sang pacang ngrajegang sentana, mangda masadok ring Prajuru.

ບາບາມີ 1301

Palet 4

ບໍລິເວນສູນສູນ

Indik Warisan

ບາບາມີ 1301

Pawos 41

- 1301 ບູຮານໂຮງຍົກສາວທີ່ບູຮານໂຮງບູຮານໂຮງບູຮານໂຮງບູຮານໂຮງ
- (1) Prajuru Désa minakadi Prajuru Banjar Pakraman, wenang sareng
 ບາບາມີບູຮານໂຮງຍົກສາວທີ່ບູຮານໂຮງບູຮານໂຮງບູຮານໂຮງບູຮານໂຮງ
 mawosin miwah niténin yan wénten sinalih tunggil krama sané

Indik Warisan

ngindikang warisan.

- (1) Indik Warisan, Désa Pakraman Gelogor ngamanggehang uger-uger jagat minakadi kawicaksauan sang maraga Guru Wisésa, kaanutang ring drestan désa, sané kapikukuh antuk pararem.
- (2) Sang pacang ngindikang warisan, mangda masadok ring Prajuru.

SASTHAS SARGAH

SUKERTAN TATA PALEMAHAN

Palet I

Karang, Tegal, lan Carik.

Pawos 42

(1) Krama Desa sané ngamong karang pumahan ngraga, patut ngwatesin karangnya sowang- sowang antuk pagehan / turus utawi témbok, mangda pakantenannya asri.

- (1) Krama Desa sané ngamong karang pumahan ngraga, patut ngwatesin karangnya sowang- sowang antuk pagehan / turus utawi témbok, mangda pakantenannya asri.
- (2) Watesé sané atep patut kapiara olih krama sané magenah ring tebénan, sané manut dresta kabawos mawasta magaleng kaluan.

121) ປຸງທາກສາມພັນບາດີ/ທຸງສິກສາປີຕິສາດີ/ພະລາມພັນ
 (3) Pradé karasayang pagehan / turus inucap nglikadin, yan pada arsa
 ບາດີ ທຸງສິກສາປີຕິສາດີ/ພະລາມພັນ
 panyandingé, watesé kéngin nganggén pinget utawi pracihna pal
 ມາດີ ທຸງສິກສາປີຕິສາດີ/ພະລາມພັນ
 saking Agraria, sakéwanteu kasaksi antuk Prajuru Désa / Banjar
 ບາດີ ທຸງສິກສາປີຕິສາດີ/ພະລາມພັນ

Pakraman.

131) ປຸງທາກສາມພັນບາດີ/ທຸງສິກສາປີຕິສາດີ/ພະລາມພັນ
 (4) Pradé wénten karang kabebeng, mangúa kautsahayang wénten
 ບາດີ ທຸງສິກສາປີຕິສາດີ/ພະລາມພັນ
 pamesuannya sané pastika.

ບ່າວມີ 1: ຕຸງ

Pawos 43

141) ມິສາລິທຸງສິກສາປີຕິສາດີ/ພະລາມພັນ/ທຸງສິກສາປີຕິສາດີ/ພະລາມພັນ
 (1) Sinalih tunggil Krama Désa / Banjar Pakraman, nénten kalugra :

ບາດີ ທຸງສິກສາປີຕິສາດີ/ພະລາມພັນ/ທຸງສິກສາປີຕິສາດີ/ພະລາມພັນ
 ha: Ngalah-alah margi, Karang Désa, tegal ayahan désa, tegal /
 ມິສາລິທຸງສິກສາປີຕິສາດີ/ພະລາມພັນ
 carik krama liyan, lan sakancan punika;

151) ທຸງສິກສາປີຕິສາດີ/ພະລາມພັນ/ທຸງສິກສາປີຕິສາດີ/ພະລາມພັນ
 na. Ngalah-alah tegak kahyangan, sétra lan sakancan tegak sané
 ມິສາລິທຸງສິກສາປີຕິສາດີ/ພະລາມພັນ
 sinanggeh suci.

161) ປຸງທາກສາມພັນບາດີ/ທຸງສິກສາປີຕິສາດີ/ພະລາມພັນ
 (2) Pradé wénter mamurug kecapé ring ajeng, sang mamurug, patut
 ທຸງສິກສາປີຕິສາດີ/ພະລາມພັນ/ທຸງສິກສາປີຕິສາດີ/ພະລາມພັນ
 ngwaliang tanah inucap, tur sang ngalah-alah tegak suci, tiosan ring
 ທຸງສິກສາປີຕິສາດີ/ພະລາມພັນ/ທຸງສິກສາປີຕິສາດີ/ພະລາມພັນ
 ngwaliang tanah tegak suci inucap, taler patut karuntutin antuk déwa
 ທຸງສິກສາປີຕິສາດີ/ພະລາມພັນ/ທຸງສິກສາປີຕິສາດີ/ພະລາມພັນ
 danda miwah artha danda, sané kasulurang manut Pararem.

ບູຮູ້ໂຮງ

Palet 2

ບຸກຄົນພາສາສາມ

Pepayonan

ບຸກຄົນໂຮງ

Pawos 44

- ໂຮງ (1) ຕັ້ງຮູ້ບຸກຄົນພາສາສາມທີ່ໂຮງບຸກຄົນພາສາສາມ
 (1) Ngawit nandur pepayonan minakadi tanem tuwuh, patut adepa agung
 ຕັ້ງຮູ້ບຸກຄົນພາສາສາມທີ່ໂຮງບຸກຄົນພາສາສາມ
 ngajeroang saking wates; pepayonan minakadi tanem tuwuh sané
 ຕັ້ງຮູ້ບຸກຄົນພາສາສາມທີ່ໂຮງບຸກຄົນພາສາສາມ
 jantos ngliwat wates, wenang kasepatgantungin.
- ໂຮງ (2) ບຸກຄົນພາສາສາມທີ່ໂຮງບຸກຄົນພາສາສາມ
 (2) Pepayonan sané ngungkulin mawastu mayanin ka pisaga, sang
 ບຸກຄົນພາສາສາມທີ່ໂຮງບຸກຄົນພາສາສາມ
 nruwénang pepayonan inucap patut kawara tur kairing mapiguman
 ບຸກຄົນພາສາສາມທີ່ໂຮງບຸກຄົນພາສາສາມ
 antuk sang rumasa katetehan, bilih-bilih sang nruwénang arsa
 ບຸກຄົນພາສາສາມທີ່ໂຮງບຸກຄົນພາສາສາມ
 ngrebah utawi notor wit pepayonané punika.
- ໂຮງ (3) ບຸກຄົນພາສາສາມທີ່ໂຮງບຸກຄົນພາສາສາມ
 (3) Pradéné sampun kawara taler tan wénten usaha sang nruwénang,
 ບຸກຄົນພາສາສາມທີ່ໂຮງບຸກຄົນພາສາສາມ
 sang rumasa katetehan wenang masadok ring Prajuru, tur risampuné
 ບຸກຄົນພາສາສາມທີ່ໂຮງບຸກຄົນພາສາສາມ
 kaparitas kandugi wénten lelugrahan Prajuru, wahu wit pepayonané
 ບຸກຄົນພາສາສາມທີ່ໂຮງບຸກຄົນພາສາສາມ
 punika kéngin karebah, sakéwanten panukun patin wit pepayonané
 ບຸກຄົນພາສາສາມທີ່ໂຮງບຸກຄົນພາສາສາມ
 punika patut katahur olih sang rumasa katetehan manut panglokikan
 ບຸກຄົນພາສາສາມທີ່ໂຮງບຸກຄົນພາສາສາມ
 sang nepasin, tur wit pepayonané sané karebah punika, kasukserah

1771 សហគន្ធក្រុមមហាសម្បត្តិបុរាណ : កងខ្សែក្រវាញ

(1) Sahanan warga désa sané miara wewalungan : bawi, banténg lan sakancan punika, mangda sayaga niténin negul minakadi nglogor wewalungannya, mangda nénien ngrusak karang utawi pabianan krama tiosan, bilih-bilih jantos ngranjing ngletehin kahyangan.

1772 ប្រាជ្ញាបត្របុរាណសាស្ត្រសិក្សាស្រាវជ្រាវ

(2) Pradé wénten wewalungan malumbar utawi ngeléb tur ngrusak karang utawi pabianan krama séwosan, risampuné kawara taler nénten wénten utsahan sang nruwénang, yan wewalungan punika malih ngrusak karang utawi pabianan krama séwosan, wewalungan punika kengin kataban, tur sang nruwénang wenang katibakin danda ngwaliang panukun wit tetandurané sané karusak, saha nahur panebas pepiaran tetaban, manut panglokikan Prajuru Désa / Banjar Pakraman.

1773 ប្រាជ្ញាបត្របុរាណសាស្ត្រសិក្សាស្រាវជ្រាវ

(3) Pradé wénten wewalungan ngranjing jantos ngletehin genah suci, minakadi kahyangan, pamrajan lan sakancan punika, risampuné kaparitats antuk Prajuru, sang nruwénang wewalungan inucap wenang keni déwa danda lan artha danda, agung alitipun manut kecap sastra

ບາສູກສິສຽຍາ ທ່ຽງມິຕຽງອິບ ດພາ ສາວທ່ຽງກິມິ

antuk krama, tur sang ngwetuang j:wabhaya, katur ring sang

ກາບບິລິ

ngawawenang.

ບາເວສິ 1331

Pawos 48

1331 ມິກນິງຮຽງຕື່ນສຽຍສາກຍຕື່ນບິກຽມິບູບູມິສາງບູສູ້ກ

(1) Sinalih tunggil krama sané manggihin pracihna pastika wéntené
ຜ່ອນພາສາຍນິຕາລິ ບຸກຮຸ້ນນິມິບູບູສູ້ກນິ ທິຕິກາລິ
arthabhaya (kamalingan), patut digelis nepak kulkul tengeran
ບຸຍຮຸ້ນຍາຄຸອາບາມິ ກຸອາຕູ ບຸຍຮຸ້ນຍາບາມິ ກຸອາຕູ ມິສາຍນິຕາລິ
pamitulung manut pawos 15 (3) utawi pawos 16 (1); sang kamalingan
ບຸກຮຸ້ນນິມິບູບູສູ້ກສາມິບູກຸກຸ ມິສາມິບູກຸກຸ ມິ
patut digelis atur supéksa ring Prajuru; sang kacihnan ngamaling,
ສາວທ່ຽງກິມິກາບບິລິ ຍນິບຸຍນິງຮຽງສູ້ກາບບິລິ
katur ring sang ngawawenang, maweweh malih patut keni déwa danda
ກຸອາຕູ ຍາຄຸອາບາມິ ມິສູ້ກຍນິຕາລິ ກຸອາຕູ
lan artha danda manut Pararem, yan ipun ngamaling barang druwén
ກາຄສາກສິກຸກຸກຸ ມິ
désa sané sinanggeh suci.

1331 ກຸອາຕູກຸອາຕູສຽຍາກາຄສາກສິກຸກຸ ມິ ກຸອາຕູ ຍາຄຸອາບາມິ ກຸອາຕູ ມິສາມິບູກຸກຸ ມິ

(2) Sowang-sowang Krama Désa tan kapatutang mapailonan ring dusta;
ມິສາມິບູກຸກຸ ມິ ກຸອາຕູ ຍາຄຸອາບາມິ ກຸອາຕູ ມິສາມິບູກຸກຸ ມິ
sang kacihnan mapailonan ring dusta patut katibakin danda kadi
ສາວທ່ຽງກິມິ ມິສາມິບູກຸກຸ ມິ ຍາຄຸອາບາມິ
dandaning maling, sané kasulurang manut Pararem.

1331 ມິສູ້ກສິສຽຍາກາຄສາກສິກຸກຸ ມິ ກຸອາຕູ ຍາຄຸອາບາມິ ກຸອາຕູ ມິສາມິບູກຸກຸ ມິ

(3) Indik ngrereh reramon minakadi daun kelapa, ron, miwah sané
ກຸອາຕູ ຍາຄຸອາບາມິ ກຸອາຕູ ຍາຄຸອາບາມິ ກຸອາຕູ ຍາຄຸອາບາມິ ກຸອາຕູ ຍາຄຸອາບາມິ
séwosan ring pabianan krama tiosan ri kenjekan suwung, kasulurang
ຍາຄຸອາບາມິ
manut Pararem.

- 131 ທີ່ຂີ້ໄກ ໂຮງຮຽນ ທີ່ສາສາສາ ທາງກະຊວງ ທີ່ບໍ່ສາກກະລິ ສຽງ ມາບາ ມາສິ ສາວ ທາ
- (4) Indik ngranjingin pakubon utawi pakarangan krama séwosan rikala
 ມຸງ ມາບາ ມາສິ ທາ
 suwung, mawastu raris sang maderbé pakubon utawi pakarangan
 ມຸງ ສາສາ ທາ
 punika kaicalan, kasulurang manut Pararem.
- 131 ທີ່ຂີ້ໄກ ໂຮງຮຽນ ທີ່ສາສາສາ ທາງກະຊວງ ທີ່ບໍ່ສາກກະລິ ສຽງ ມາບາ ມາສິ ສາວ ທາ
- (5) Indik ngranjingin pakubon utawi pakarangan krama séwosan rikala
 ມຸງ ມາບາ ມາສິ ທາ
 suwung riantukan wénten pisanat sané mabuat minakadi mapangarah
 ມຸງ ມາບາ ມາສິ ທາ
 miwah kabuatan sané liyanan, kasulurang manut Pararem.

ສູງ ມາບາ ທາ
 SAPTAMAS SARGAH
 ທີ່ສາກກະລິ ທາ ທາ ທາ ທາ

WICARA LAN PAMIDANDA

ມາບາ ທາ
 Palet 1
 ທີ່ຂີ້ໄກ ທີ່ສາກກະລິ
 Indik Wicara
 ມາບາ ທາ
 Pawos 49

- 131 ມາບາ ທາ
- (1) Sané wenang mawosin wicara ring wewengkon Désa Pakraman
 ທາ
 Gelogor, inggih punika Prajuru Désa Pakraman Gelogor.
- 131 ມາບາ ທາ
- (2) Pradé sang mawicara tan cumpu ring Pamutus Prajuru Désa
 ມາບາ ທາ
 Pakraman, kéngin nunasang ring Sang Rumawos utawi Pengadilan Negeri.

1271 របស់គាត់ដើម្បីស្រូបិ្យាមៈ

(3) Bacakan pamidanda, luwiré :

ហា ហេហេគាត់គ្រូសិរិសិបគិ។

ha. ayahan panukun kasisipan;

គា ខ័យដេញដោលគាត់ស្រ្តី ខ័យបុគ្គលិកសេវាឲ្យកាគិ។

na. artha danda saha panikelnya, miwah panikel paturunan;

នា គារមាណី។

ca. karampag;

កា គារកាតាម។

ra. kanorayang;

នា បកាតាស្តារ។

ka. panyangaskara.

1272 បើដេញដោលគាត់បែបបែបឲ្យដាច់ដីក្រិ ឲ្យគ្រូសិរិសិបគិ។

(4) Pamidanda sané katiwakang patut masor singgih, manut kasisipan.

1273 ក៏គ្រូសិរិសិបគិឲ្យគេដើម្បីឲ្យដាច់ដីក្រិឲ្យគេ

(5) Jinah utawi arthabrana pamidanda, ngranjing dados druwén

ៗគាត់/គាត់ឲ្យគេ។

Désa/Banjar Pakraman.

បុរាណា ១១៧

Pawes 51

1274 គ្រូសិរិសិបគិឲ្យគេដើម្បីឲ្យគេដាច់ដីក្រិឲ្យគេ

(1) Krama sané langkungan ring tigang paruman nglantur nénten nahur

បែបបែបឲ្យគេដើម្បីឲ្យគេដាច់ដីក្រិឲ្យគេ។

paturunan miwah dedandan, wenang karampag.

1275 បើគេស្រឡាត់គេឲ្យគេដើម្បីឲ្យគេដាច់ដីក្រិឲ្យគេ

(2) Tetibak pangrampagan, nganutin tatacara sakadi ring sor puniki :

ហា គេស្រឡាត់គេឲ្យគេដើម្បីឲ្យគេដាច់ដីក្រិឲ្យគេ។

ha. Kalaksanayang olih Prajuru, kasarengin antuk krama pinih akéh
បើគេដើម្បីឲ្យគេដាច់ដីក្រិឲ្យគេ។

tigang diri, maka saksi;

គា ដើម្បីឲ្យគេដាច់ដីក្រិឲ្យគេ។

na. Sang ngrampag patut madarsana rikala ngambil barang

១១៧

ຍິດສາວທິຕາງບໍລິສຸດຊູບຸງມາສາມາດບໍ່ເລຊາສ
 minakadi nyawénin tanem tuwuh, sané ageng pangargannyané
 ຍາດຊຸງບຸງທິລິສາກຍາມາຕີ

manut ring utang sang karampag;

ສ) ບຸງບຸງບຸງທິລິສາກຍາມາຕີ

ca. Prajuru patut nuiteketang mangda barang-barang sané karampag

ບຸລິສາວທິລິສຸດຊູບຸງມາສາມາດບໍ່ເລຊາສ

punika digelis katebus masenger awuku, tur ring rahinané

ສາບິສຸງທິລິສາກຍາມາຕີ ບຸງບຸງບຸງທິລິສາກຍາມາຕີ

kaping kutus pacang kalélang utawi kaadol ring ajeng Krama

ກຸດທັບສຸຍາດີ

Désa Pakraman;

ກ) ທາສຸດທິລິສາກຍາມາຕີບຸງບຸງທິລິສາກຍາມາຕີ

ra. Tan kéngin ngrampag saluwiring barang sané patut inggilang

ຍາດຊຸງບຸງທິລິສາກຍາມາຕີ ບຸງບຸງບຸງທິລິສາກຍາມາຕີ

manut sastra agama, miwah mademang pangupajiwana sang

ສາກຍາມາຕີ

karampag.

ບຸງບຸງບຸງ

Pawos 52

1 ຕ) ບຸງບຸງບຸງທິລິສາກຍາມາຕີ ບຸງບຸງບຸງທິລິສາກຍາມາຕີ

(1) Pradé sang pacang karampag mialangin pamargin pangrampagan

ບຸລິສາວທິລິສຸດຊູບຸງມາສາມາດບໍ່ເລຊາສ

inucap, mawastu sampun tan nganutin linging Awig-awig, krama

ບຸລິສາວທິລິສຸດຊູບຸງມາສາມາດບໍ່ເລຊາສ

inucap wenang kanorayang.

2 ຕ) ບຸງບຸງບຸງທິລິສາກຍາມາຕີບຸງບຸງທິລິສາກຍາມາຕີ

(2) Pangrampagan inucap ring ajeng kabawos buntas, risampun sang keni

ບຸງບຸງບຸງທິລິສາກຍາມາຕີ

pangrampagan punika :

ບ) ທາສຸດທິລິສາກຍາມາຕີບຸງບຸງທິລິສາກຍາມາຕີ

ha. Nunas geng rena sinampura ring ajeng Krama Désa/Banjar

ບຸງ

សមិទ្ធភាពក្នុងការសិទ្ធិរបស់ខ្លួន : ឧបទ្វីបកាតាគី ॥
kapikukuh antuk Murdhaning Pamikukuh : Bupati Tabanan.

ប្រាសាទ
(3) Luwir sang nglingatanganin :

ហា សាប្រមុខ : ប្រធានាធិការសាលា

ha. Kapratama : Prajuru Désa Pakraman :

កា កាតាតាធិការសាលា

កា កាតាតាធិការសាលា

1). Bendésa Adat Gelogor,

2). Kelihan Adat Gelogor,



NGAKAN MADE GARI

[Handwritten signature]

ហិរញ្ញវាយកិច្ចការ

INYOMAN DANA

កា សាប្រមុខ : ប្រធានាធិការសាលា

na. Kaping kalih : Prajuru Désa Dinas maka saksi :

កា កាតាតាធិការសាលា

កា កាតាតាធិការសាលា

1). Kelihan Désa Banjar Gelogor, 2). Perbekel Desa Antapan,



IWAYAN ULAT



I GEDE KEPUT KAMAYANA.

ka. សាប្រមុខ : សមិទ្ធភាពក្នុងការសិទ្ធិរបស់ខ្លួន :

ca. Kaping tiga : Kawikanin olih :

၇၇၂ ဆီဗွေပရိတ်ပိဗ္ဗာဏိၤကပဗ္ဗာဏိၤ
1). Ketua Majelis Alit Désa Pakraman
ဆီဗွေပရိတ်ပိဗ္ဗာဏိၤ


Kecamatan Baturiti,
၇၇၂ ဆီဗွေပရိတ်ပိဗ္ဗာဏိၤ
INYOMAN SUWIRYAWAN

၇၇၂ ဆီဗွေပရိတ်ပိဗ္ဗာဏိၤ
၇၇၂ ဆီဗွေပရိတ်ပိဗ္ဗာဏိၤ
HDI Kecamatan Baturiti,


၇၇၂ ဆီဗွေပရိတ်ပိဗ္ဗာဏိၤ
DRS. I WAYAN PURNAYASA


Camat Baturiti,
၇၇၂ ဆီဗွေပရိတ်ပိဗ္ဗာဏိၤ
၇၇၂ ဆီဗွေပရိတ်ပိဗ္ဗာဏိၤ
A. A. GEDE DALEM TRISNA NGURAH

၇၇၂ ဆီဗွေပရိတ်ပိဗ္ဗာဏိၤ
ra. Kaping pat : Kapikukuh olih :
၇၇၂ ဆီဗွေပရိတ်ပိဗ္ဗာဏိၤ
1). Ketua Majelis Alit Désa Pakraman Kabupaten Tabanan,


၇၇၂ ဆီဗွေပရိတ်ပိဗ္ဗာဏိၤ
DRS. I GUSTI KETUT SUARTANAYASA

1) ភ្នាក់ងារបុរាណវិទ្យា

2) Ketua PHDI

នាយកបុរាណវិទ្យា

Kabupatén Tabanan,



MADE SAMBA

3) ភ្នាក់ងារនាយកដ្ឋានសាសនា

Kepala Kantor Dépatemen Agama

នាយកដ្ឋានសាសនា

Kabupatén Tabanan,



DISA NYAMAN MANDIASA, M. Si.

ឪពុកម្តាយ

MURDHANING PAMIKUKUH

ឧបនាយករដ្ឋមន្ត្រី



N. ADI WIRYATAMA, S. Sos, M. Si

យល់ព្រមដឹង

Mengetahui dan telah dicatitkan :

ថ្ងៃ

Tanggal

3 MARET 2009

លេខ

Reg. Nomor

189/85/HK DAN HAM

នាយកប្រចាំ

Kepala Bagian Hukum dan HAM

នាយកបុរាណវិទ្យា

Setda Kabupatén Tabanan,



MADE TAMPIKA, SH. M. Si

ច្បាប់ស្រី៖
LEPIHAN :

ចម្លើយនៃការស្នើសុំប្រែប្រួលឈ្មោះ
TETINASAN NYĀSA LAN SASANTI DESA PAKRAMAN GELOGOR

១៧៧ ដំបូងស្រី៖

(1) Sibeh Bucu Lima, mateges :

ហា ១ រាជប្រាសាទស្រី៖ ឈ្មោះស្រី៖ ឈ្មោះស្រី៖ ឈ្មោះស្រី៖ ឈ្មោះស្រី៖

ha. Désa Pakraman Gelogor mapikukuh antuk Pancasila, Dasar
ឈ្មោះស្រី៖ ឈ្មោះស្រី៖ ឈ្មោះស្រី៖ ឈ្មោះស្រី៖
miwah Darsanan Jagat Republik Indonesia.

គា ស្រី៖ ឈ្មោះស្រី៖ ឈ្មោះស្រី៖ ឈ្មោះស្រី៖

na. Sajeroning nyungkemin Agama Hindu, Krama Desa Pakraman
ឈ្មោះស្រី៖ ឈ្មោះស្រី៖ ឈ្មោះស្រី៖
Gelogor, mapikukuh antuk Panca Sraddhā.

១៧៨ ស្រី៖ ឈ្មោះស្រី៖

(2) Swastika jeroning Padma Asta Dala :

ហា ស្រី៖ ឈ្មោះស្រី៖ ឈ្មោះស្រី៖ ឈ្មោះស្រី៖

ha. Swastika, mateges : Krama Desa Pakraman Gelogor,
ឈ្មោះស្រី៖ ឈ្មោះស្រី៖ ឈ្មោះស្រី៖
nyungkemin miwah nginggilang Agama Hindu.

គា ប្រាសាទស្រី៖ ឈ្មោះស្រី៖ ឈ្មោះស្រី៖

na. Padma Asta Dala, mateges : Krama Desa Pakraman Gelogor,
ឈ្មោះស្រី៖ ឈ្មោះស្រី៖ ឈ្មោះស្រី៖
misinggihang Asta Aiswaryan Ida Sang Hyang Widhi : Animā,

ឈ្មោះស្រី៖ ឈ្មោះស្រី៖ ឈ្មោះស្រី៖ ឈ្មោះស្រី៖

Laghimā, Mahimā, Prāpti, Prakāmya, Ísitwa, Waśitwa, miwah
ឈ្មោះស្រី៖ ឈ្មោះស្រី៖ ឈ្មោះស្រី៖ ឈ្មោះស្រី៖

Yatrakāmāwasayitwa. Tiyos ring punika, sajeroning ngupadi

ບໍ່ເອົາໄພທັບສູນຍຸຕິກຳລາກຳລັງປຸກກຳລັງທັບສູນຍຸຕິ
 patitis Désa Pakraman Gelogor, Prajuru Désa Pakraman
 ທັງໝົດທັບສູນຍຸຕິກຳລາກຳລັງປຸກກຳລັງທັບສູນຍຸຕິ
 Gelogor, mapagamel antuk Aṣṭa Brata : Indra Brata, Sūrya
 ກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 Brata, Candra Brata, Yama Brata, Bāyu Brata, Kuwéra Brata,
 ສຳລັງກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 Agni Brata, miwah Baruṇa Brata.

121 ບໍ່ເອົາໄພທັບສູນຍຸຕິກຳລາກຳລັງປຸກກຳລັງທັບສູນຍຸຕິ
 (3) Padi lan Kapas, matesges : Sajeroning ngupadi jagaddhita sané matiti
 ບໍ່ເອົາໄພທັບສູນຍຸຕິກຳລາກຳລັງປຸກກຳລັງທັບສູນຍຸຕິ
 pangancan antuk Dharma, Artha, Kāma, Krama Désa Pakraman
 ທັງໝົດທັບສູນຍຸຕິກຳລາກຳລັງປຸກກຳລັງທັບສູນຍຸຕິ
 Gelogor, tan mari nglimbakang bhoga miwah upabhoga minakadi
 ສຳລັງກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 sandang pangan.

131 ກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 (4) Gunung, matesges : Krama Désa Pakraman Gelogor cumpu sareng
 ກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 nyuciang gunung rawuhing alasnyané pinaka panangkan wéntené
 ກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 toya.

141 ທັບສູນຍຸຕິກຳລາກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 (5) Danu, matesges : Krama Désa Pakraman Gelogor sareng nyuciang
 ທັບສູນຍຸຕິກຳລາກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 Danu Beratan sané wenten ring wewengkon Kecamatan Baturiti, sané
 ທັບສູນຍຸຕິກຳລາກຳລັງປຸກກຳລັງທັບສູນຍຸຕິກຳລາກຳລັງປຸກກຳລັງທັບສູນຍຸຕິ
 manut kecap Lontar Sri Purana tatwa, pinaka linggih Ida Déwi Lakṣmī.

၁၄၁ မဏ္ဍိက်ရွဲပဏ္ဍိတမိ : ဗဟုဗျာဓိပဒေသနာတရားစာအုပ်တိုက်
 (6) Candi Bentar matesges : Tatakrama sané patut kajejerang olih I
 ဗျာဓိပဒေသနာတရားစာအုပ်တိုက်၊ မိမိမုတ္တမရွဲပဏ္ဍိတမိ
 Krama Désa, sejeroning mikolihang Sukertan Tata Pakraman,
 မုတ္တမရွဲပဏ္ဍိတမိ၊ မုတ္တမရွဲပဏ္ဍိတမိ၊ မိမိမုတ္တမရွဲပဏ္ဍိတမိ၊
 Sukertan Tata Agama, Sukertan Tata Pawongan, miwah
 မုတ္တမရွဲပဏ္ဍိတမိ။
 Sukertan Tata Palemahan.

၁၄၂ ဗဟုဗျာဓိပဒေသနာတရားစာအုပ်တိုက် : ဗဟုဗျာဓိပဒေသနာတရားစာအုပ်တိုက်
 (7) Undag palih tiga, matesges : Tiyosan ring mapikukuh antuk Pancasila,
 ဗဟုဗျာဓိပဒေသနာတရားစာအုပ်တိုက်၊ မိမိမုတ္တမရွဲပဏ္ဍိတမိ၊ မိမိမုတ္တမရွဲပဏ္ဍိတမိ။
 Désa Pakraman Gelogor, taler mapikukuh antuk Tri Hita Kāraṇa.

၁၄၃ မဏ္ဍိ : ပဏ္ဍိတမိ၊ မိမိမုတ္တမရွဲပဏ္ဍိတမိ : မိမိမုတ္တမရွဲပဏ္ဍိတမိ
 (8) Sasanti : Pakraman Byuhanikang Prajā, matesges : Kawiaktiannya sané
 မိမိမုတ္တမရွဲပဏ္ဍိတမိ၊ မိမိမုတ္တမရွဲပဏ္ဍိတမိ၊ မိမိမုတ္တမရွဲပဏ္ဍိတမိ၊ မိမိမုတ္တမရွဲပဏ္ဍိတမိ။
 dados gelar utawi bénténg Jagat Baliné, wantah sakatah Désa
 ပဏ္ဍိတမိ၊ မိမိမုတ္တမရွဲပဏ္ဍိတမိ၊ မိမိမုတ္တမရွဲပဏ္ဍိတမိ။
 Pakraman sané wénten ring sawewengkon Bali Dwipa puniki.